

ಜಿಲ್ಲಾ ಆಡಳಿತ್, ಜಿಲ್ಲಾ ಪಂಚಾಯತೀ, ಸಾರ್ವಜನಿಕ ಶಿಕ್ಷಣ ಇಲಾಖೆ  
ಜಿಲ್ಲಾ ಶೈಕ್ಷಣಿಕ ಪಡೆ, ಚಿಕ್ಕಬಳ್ಳಪುರ 562 101

ವಿಷಯ : **ವಿಜ್ಞಾನ**


## **ಅಭ್ಯಾಸ ಪ್ರಯೋಗ**

**10ನೇ ತರಗತಿ**

**2019–2020**

ವಿದ್ಯಾರ್ಥಿಯ ಹೆಸರು : \_\_\_\_\_

ಶಾಲೆ : \_\_\_\_\_



## **“ಹೊನ್ ವರ್ಷದ ಶುಭಾಶಯಗಳೊಂದಿಗೆ”**

**ಆಶಯ ನುಡಿ.....**

**ಅತ್ಯೇಯ ಶೈಕ್ಷಕರೆ,**

2018-19ನೇ ಸಾಲಿನಲ್ಲಿ 31ನೇ ಸ್ವಾನದಲ್ಲಿದ್ದ ಎಸ್.ಎಸ್.ಎಲ್.ಸಿ. ಫಲಿತಾಂಶವು ತಮ್ಮೆಲ್ಲರ ಸತತ ಪರಿಶ್ರಮ ಮತ್ತು ಪ್ರಯತ್ನದಿಂದ ಶೇಕಡ 80.27 ಫಲಿತಾಂಶ ಪಡೆದು, ರಾಜ್ಯದಲ್ಲಿ 19ನೇ ಸ್ವಾನ ಗಳಿಸಿದ್ದು, ಶುಭಸೂಚಕ ಮತ್ತು ಹಷಟಕಾಯಕ. ಈ ಶೈಕ್ಷಣಿಕ ಸಾಧನೆಯನ್ನು ಪ್ರಶಂಖಿಸಿ ಮತ್ತು ಸೃಷ್ಟಿ ತಮ್ಮೆಲ್ಲರನ್ನೂ ಅಭಿನಂದಿಸಲಾಗಿದೆ.

2019-20ರ ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿಯೂ ತಮ್ಮೆಲ್ಲರ ಸಹಕಾರ ಬಯಸುತ್ತಾ, ಈಗಾಗಲೇ ಜಿಲ್ಲಾ ಶೈಕ್ಷಣಿಕ ಕಾರ್ಯಕ್ರಮದೇ ರಚನೆಯಡಿಯಲ್ಲಿ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತಿ, ಸಾರ್ವಜನಿಕ ಶೈಕ್ಷಣಿಕ ಇಲಾಖೆ ಸಹಕಾರ ಮತ್ತು ಸಮನ್ವಯದೊಂದಿಗೆ ವರ್ಷದ ಪ್ರಾರಂಭದಿಂದಲೇ ಹತ್ತು ಹಲವು ವಿನೂತನ ವಿಶೇಷ ಬೋಧನಾ ಕಲಿಕಾ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಇವುಗಳಲ್ಲಿ ಬಹುಮುಖ್ಯವಾಗಿ ‘ಸಾರ್ಥಕ-ಸಂಕಲ್ಪ’ ಸಮಾವೇಶ, ಶೈಕ್ಷಣಿಕ ಕರಪತ್ರ ಹಂಚಿಕೆ, ಸ್ಕೂಲ್‌ಐ-ಪ್ರೇರಣಾ ಅಧಿವೇಶನಗಳು, ತಾಯಂದಿರ ಸಭೆ, ಅರ್ಥವಾರ್ಥಿಕ ಪರೀಕ್ಷೆ ಮತ್ತು ಸಾಧನ ಪರೀಕ್ಷೆಯ ಫಲಿತಾಂಶಗಳ ವಿಶೇಷಣೆ, ವಿದ್ಯಾರ್ಥಿ ಪ್ರೌಪ್ಯಲ್, ಜಿಲ್ಲಾ ಸಲಹಾಗಾರರ ವ್ಯಂದ ರಚನೆ ಮತ್ತು ಶಾಲಾ ಭೇಟಿ, ನಿರ್ಧಾನ ಕಲಿಕೆಯ ವಿಶೇಷ ವಿದ್ಯಾರ್ಥಿಗಳಿಗಾಗಿ ವಿಶೇಷ ಪರ್ಶನ್‌ಕ್ರಮ, ಉತ್ತಮ ಸಂಪನ್ಮೂಲ ಶೈಕ್ಷಕರ ತಂಡ ರಚನೆ, ಅಂತರ್ ಶಾಲಾ ಭೇಟಿ, ಹೋಬಳಿ ಹಂತಗಳಲ್ಲಿ ವಿದ್ಯಾರ್ಥಿ ಸಂವಾದ, ಪೂರ್ವಸಿದ್ಧತಾ ಸರಣಿ ಪರೀಕ್ಷೆಗಳು, ಪ್ರತಿ ಶನಿವಾರ ಕ್ಲಾಸ್‌ನಿಕಲ್ ಬೋಧನಾ ತರಗತಿಗಳು, ವಿಶೇಷ ತರಬೇತಿಗಳು, ಪೋನ್ ಇನ್ ಕಾರ್ಯಕ್ರಮ, ಮಿಸ್ ಕಾಲ್ ಕಾರ್ಯಕ್ರಮ, ರಾತ್ರಿ ಶಾಲೆ, ಪರೀಕ್ಷೆ ಅಂಗಳ, ಈ ರೀತಿ ವಿಶೇಷ ಕಾರ್ಯಕ್ರಮಗಳನ್ನು ವ್ಯೇಜಾಣಿಕವಾಗಿ, ಕ್ರಮಬದ್ಧವಾಗಿ ಆಯೋಜಿಸಿ, ಸಕಾಲದಲ್ಲಿ ಅನುಷ್ಠಾನಗೊಳಿಸಲು ನಿಮ್ಮೆಲ್ಲರ ಸಹ್ಯದಯ ಅಭಿಪ್ರಾಯದೊಂದಿಗೆ ಕ್ರಿಯಾ ಯೋಜನೆ ಪ್ರಕಾರ ಜಾರಿಗೊಳಿಸಲಾಗುತ್ತದೆ.

ಜಿಲ್ಲೆಯ ಸ್ವಾನಮಾನ, ಸ್ವಾಭಿಮಾನ ಮತ್ತು ಫನತೆ ಹೆಚ್ಚಿಸುವ ಈ ಶುಭಕಾರ್ಯದಲ್ಲಿ ತಾವುಗಳು ಸಮರ್ಪಣಾ ಸಂಕಲ್ಪ ಮನೋಭಾವ, ಧನಾತ್ಮಕ ಚೆಂತನೆಯ ದೂರದೃಷ್ಟಿಯಿಂದ ಈ ಮಕ್ಕಳ ಮುಂದಿನ ಉತ್ತಮ ಭವಿಷ್ಯ ರೂಪಿಸುವಲ್ಲಿ ಜಿಲ್ಲಾ ಫಲಿತಾಂಶ ಪ್ರಗತಿಯನ್ನು ಹೆಚ್ಚಿಸುವಲ್ಲಿ ಜಿಲ್ಲಾ ಶೈಕ್ಷಣಿಕ ಕಾರ್ಯಕ್ರಮದೆಯ ಜೊತೆ ಸಂಪೂರ್ಣ ಸಹಕಾರ ಮತ್ತು ಸಮನ್ವಯದೊಂದಿಗೆ ಕಾರ್ಯನಿರ್ವಹಿಸಬೇಕೆಂದು ಸ್ನೇಹಪೂರಕವಾಗಿ ಹೋರಿದೆ.

**ಶುಭ ನಿರೀಕ್ಷೆಗಳೊಂದಿಗೆ.**

**ದಿನಾಂಕ : ೧-೧-೨೦೨೦**

**ಇಂತಿ**

**ಸದಾ ನಿಮ್ಮೊಂದಿಗೆ,**

**ಜಿಲ್ಲಾ ಶೈಕ್ಷಣಿಕ ಕಾರ್ಯಕ್ರಮದೆ,**

**ಚಿಕ್ಕಬಳ್ಳಪುರ ಜಿಲ್ಲೆ.**

## “ಹೊನ್‌ ದಂಡ್‌ ಶಂಭಾಶರ್ಯಂಕೋಂದಿಗೆ”

ಆಶಯ ನುಡಿ.....

ಪ್ರಿಯ ವಿದ್ಯಾರ್ಥಿ,

ಕಳೆದ ವರ್ಷ 31ನೇ ಸಾಫ್ನಾರಲ್ಲಿದ್ದ ಜಿಲ್ಲೆಯ ಎಸ್.ಎಸ್.ಎಲ್.ಎಲ್. ಘಲಿತಾಂಶವನ್ನು 19ನೇ ಸಾಫ್ನಾಕ್ಕೆ ತಂದು, ಉತ್ತಮ ಸಾಧನೆಯನ್ನು ಮಾಡಿದೆ. ಪ್ರಸ್ತುತ ವರ್ಷ ಇನ್ನೂ ಹೆಚ್ಚಿನ ಸಾಧನೆಯನ್ನು ಮಾಡಲು ನಿಣಾಯಿಸಿ, ಕ್ರಿಯಾ ಯೋಜನೆಯನ್ನು ನಿನ್ನ ಹಿತದೃಷ್ಟಿಯಿಂದ ಜಾರಿಗೊಳಿಸಲಾಗಿದೆ.

10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ನಿನ್ನ ಬಗ್ಗೆ ನಮಗೆಲ್ಲಾ ಹೆಚ್ಚಿನ ಕಾಳಜಿ ಇದೆ. ಈ ವರ್ಷ ನೀನು ಉತ್ತಮ ರೀತಿಯಲ್ಲಿ ಅಭ್ಯಾಸ ಮಾಡಿ, ಉತ್ತಮ ಅಂಕಗಳನ್ನು ಗಳಿಸಿ, ಓದಿದ ಶಾಲೆಗೆ ಮತ್ತು ಪೋಷಕರಿಗೆ ಕೇರ್ಮ ತರುವಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸಬೇಕೆನ್ನುವುದು ನಮ್ಮೆಲ್ಲರ ಆಶಯ. “ಪ್ರಾಮಾಣಿಕ ಪ್ರಯತ್ನಕ್ಕೆ ಬಯಸಿದ ಪ್ರತಿಫಲ ಸಿಗುತ್ತದೆ” ಎಂಬುದು ಸತ್ಯ. ನಿನ್ನ ಮುಂದಿನ ಉತ್ತಮ ಭವಿಷ್ಯಕ್ಕೆ ಈ ವರ್ಷದ ಘಲಿತಾಂಶ ಪ್ರಮುಖವಾದ ಘಟ್ಟವಾಗಿದೆ ಮತ್ತು ದಾರಿದೀಪವಾಗಿದೆ.

ಆಧ್ಯರಿಂದ, ನೀನು ಇಂದಿನಿಂದಲೇ ಪರೀಕ್ಷೆಗೆ ಗಂಭೀರವಾದ ತಯಾರಿಯನ್ನು ಶುರು ಮಾಡಿದಲ್ಲಿ, ಉನ್ನತ ಶೈಳಿಯಲ್ಲಿ ತೇಗೆಡೆಯಾಗುವುದು ಸುಲಭ. ಇದಕ್ಕಾಗಿ ನೀನು ಸ್ನೇಹಿತರು, ಪೋಷಕರು ಹಾಗೂ ನಿನ್ನ ಶಿಕ್ಷಕರ ಸಲಹೆ-ಮಾರ್ಗದರ್ಶನವನ್ನು ಪಡೆಯಬೇಕು. ಹಾಗಾದಲ್ಲಿ, ನಿನಗೆ ಪರೀಕ್ಷೆ ಎದುರಿಸುವುದು ಸುಲಭವಾಗುತ್ತದೆ ಮತ್ತು ಉತ್ತಮ ಅಂಕಗಳನ್ನು ಗಳಿಸಬಹುದಾಗಿದೆ.

ನಿನಗಾಗಿ ಈ ಬಾರಿ ಜಿಲ್ಲಾ ಶೈಕ್ಷಣಿಕ ಕಾರ್ಯಪಡೆಯಲ್ಲಿ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ ವರ್ತಿಯಿಂದ ಹಲವು ವಿನೋದನ ಅಧ್ಯಯನ ಕಲಿಕಾ-ಬೋಧನ ಕ್ರಮಗಳನ್ನು ಅಳವಡಿಸಿಕೊಂಡಿದೆ.

ಇವೆಲ್ಲವುಗಳಲ್ಲಿ ನೀನು ಸತ್ಯಾಗಾರಿ ಭಾಗವಹಿಸಿ, ಕಲಿತು, ಉತ್ತಮ ಅಂಕಗಳನ್ನು ಪಡೆದು, ನಿನ್ನ ಮುಂದಿನ ಭವಿಷ್ಯ ಮತ್ತು ವ್ಯಾಸಂಗಕ್ಕೆ ಅನುಕೂಲ ಮಾಡಿಕೊಳ್ಳುವುದರ ಜೊತೆಗೆ, ಜಿಲ್ಲೆಯ ಶೈಕ್ಷಣಿಕ ಪ್ರಗತಿಗೆ ನಿನ್ನ ಹೊಡುಗೆಯನ್ನು ನೀಡಬೇಕೆಂದು ನಾವು ಅಪೇಕ್ಷಿಸಿದ್ದೇವೆ.

ಈ ಅಪೇಕ್ಷೆಯನ್ನು ಸಾಕಾರಗೊಳಿಸುವೆ ಎಂಬ ಭರವಸೆ ಮತ್ತು ಆಶಾಭಾವನೆಯ ಶುಭ ನಿರೀಕ್ಷೆಗಳೊಂದಿಗೆ,

ದಿನಾಂಕ : ೧೫-೧೨-೨೦೧೯

ಇಂತಿ


ಸದಾ ನಿನೆಲ್ಲಂದಿಗೆ,

ಜಿಲ್ಲಾ ಶೈಕ್ಷಣಿಕ ಕಾರ್ಯಪಡೆ,

ಚಿಕ್ಕಬಳ್ಳಪುರ ಜಿಲ್ಲೆ.

**ಪರಿವಿಡಿ**

ಕ್ರ.ಸಂ	ಅಧ್ಯಾಯ ಸಂಖ್ಯೆ	ಅಧ್ಯಾಯನಗಳ ಹೆಸರು	ಪುಟ ಸಂಖ್ಯೆ
<b>ರಾಸಾಯನಶಾಸ್ತ್ರ</b>			
1.	1.	ರಾಸಾಯನಿಕ ಕ್ರಿಯೆಗಳು ಮತ್ತು ಸಮೀಕರಣಗಳು	
2.	2.	ಆಮ್ಲಗಳು, ಪ್ರತ್ಯಾಮ್ಲಗಳು ಮತ್ತು ಲವಣಗಳು	
3.	3.	ಲೋಹಗಳು ಮತ್ತು ಅಲೋಹಗಳು	
4.	9.	ಇಂಗಾಲ ಮತ್ತು ಅದರ ಸಂಯುಕ್ತಗಳು	
5.	10	ಧಾತುಗಳ ಆವರ್ತನೀಯ ವರ್ಗೀಕರಣ	
<b>ಜೀವಶಾಸ್ತ್ರ</b>			
6.	4	ಜೀವ ಕ್ರಿಯೆಗಳು	
7.	5	ನಿಯಂತ್ರಣ ಮತ್ತು ಸಹಭಾಗಿತ್ವ	
8.	11	ಜೀವಿಗಳು ಹೇಗೆ ಸಂತಾನೋತ್ಪತ್ತಿ ನಡೆಸುತ್ತವೆ?	
9.	12	ಅನುವಂಶೀಯತೆ ಮತ್ತು ವಿಕಾಸ	
10.	8	ನಮ್ಮ ಪರಿಸರ	
11.	16	ನ್ಯೂಸಿಗ್ರಿಕ ಸಂಪನ್ಮೂಲಗಳ ಸುಸ್ಥಿರ ನಿರ್ವಹಣೆ	
<b>ಭೌತಶಾಸ್ತ್ರ</b>			
12	6.	ವಿದ್ಯುಚ್ಛಕ್ತಿ	
13	7.	ವಿದ್ಯುತ್ ಪ್ರವಾಹದ ಕಾಂತೀಯ ಪರಿಣಾಮಗಳು	
14	10.	ಬೆಳಕು, ಪ್ರತಿಫಲನ ಮತ್ತು ವಸ್ತ್ರೀಭವನ	
15	11.	ಮಾನವನ ಕಣ್ಣ ಮತ್ತು ವರ್ಣಮಂಯ ಜಗತ್ತು	
16	14.	ಶಕ್ತಿಯ ಆಕರಗಳು	
17		<b>ಚಿತ್ರಗಳು</b>	
18		<b>ಮಾದರಿ ಪ್ರಶ್ನೆಪತ್ರಿಕೆ</b>	



## ರಾಸಾಯನಶಾಸ್ತ್ರ

### ಅಧ್ಯಾಯ-1 ರಾಸಾಯನಿಕ ಶ್ರೀಯೆಗಳು ಮತ್ತು ಸಮೀಕರಣಗಳು

1. ರೆಡಾಕ್ಸ್ ಶ್ರೀಯೆ ಎಂದರೇನು? ಉದಾಹರಣೆ ಕೊಡಿ. -1-

---

---

---

2. ಕಮಣುವಿಕೆ ತಡೆಯುವ ವಿಧಾನಗಳಾವುವು? -1-

---

---

---

3. ಅಂತರುಪ್ಲಕ ಮತ್ತು ಬಹಿರುಪ್ಲಕ ಶ್ರೀಯೆಯ ನಡುವಿನ ವ್ಯತ್ಯಾಸ ಬರೆಯಿರಿ. -2-

---

---

---

---

4. ವಿವಿಧ ರೀತಿಯ ರಾಸಾಯನಿಕ ಶ್ರೀಯೆಗಳನ್ನು ಹೆಸರಿಸಿ. ಪ್ರತಿಯೊಂದಕ್ಕೂ ಒಂದೊಂದು ಉದಾಹರಣೆ ಕೊಡಿ. -2-

---

---

---

---

5. ಉತ್ಪಾದನಾ ಮತ್ತು ಅಪಕಾರಣ ಶ್ರೀಯೆಯ ನಡುವಿನ ವ್ಯತ್ಯಾಸ ಬರೆಯಿರಿ. -2-

---


---

---

---

6. ಕೆಳಗಿನ ರಾಸಾಯನಿಕ ಸಮೀಕರಣವನ್ನು ಸರಿದೂಗಿಸಿ.

-2-



7. ಇವುಗಳನ್ನು ನಿರೂಪಿಸಿ,

-2-

ಎ) ಸಂಕ್ಷಾರಣ

---

---

ಬಿ) ಕರುಣುವಿಕೆ

---

---

8. ರಾಸಾಯನಿಕ ಶ್ರೀಯ ಜರುಗಿದಾಗ ಕಂಡುಬರುವ ಅಂಶಗಳಾವುವು?

-2-

---

---

---

---

9. ಸಂಕ್ಷಾರಣವನ್ನು ಹೇಗೆ ತಡೆಗಟ್ಟಬಹುದು?

-2-

---

---

---

---

10. ರಾಸಾಯನಿಕ ಸಂಯೋಗ ಮತ್ತು ರಾಸಾಯನಿಕ ವಿಭಜನೆ ನಡುವಿನ ವೃತ್ತಾಸ ಬರೆಯಿರಿ.

-2-

---

---

---

---

11. ರಾಸಾಯನಿಕ ಸ್ಥಾನಪಲ್ಲಟ ಕ್ರಿಯೆಯು ದ್ವಿಸ್ಥಾನಪಲ್ಲಟ ಕ್ರಿಯೆಗಿಂತ ಹೇಗೆ ಭಿನ್ನವಾಗಿದೆ ? -2-

---

---

---

---

12. ಎಭಜನಾ ಕ್ರಿಯೆಯ ಮೂರು ವಿಧಗಳನ್ನು ಹೇಸರಿಸಿ. ಪ್ರತಿಯೊಂದಕ್ಕೂ ಒಂದು ಉದಾಹರಣೆ ಕೊಡಿ. -3-

---

---

---

---

## ಅಧ್ಯಾಯ-2. ಆಮ್ಲಗಳು, ಪ್ರತ್ಯಾಮ್ಲಗಳು ಮತ್ತು ಲವಣಗಳು

1. ಪ್ಲಾಸ್ಟರ್ ಆಫ್ ಪ್ಯಾರಿಸ್‌ನ್ನು ತೇವಾಂಶ ನಿರೋಧಕ ಸಂಗ್ರಹಕದಲ್ಲಿ ಸಂಗ್ರಹಿಸಿ ಇಡಬೇಕು. ಏಕೆ? -1-

---



---

2. ಕ್ಲೋರ್ ಅಲ್ಟಲಿ ಪ್ರಕ್ರಿಯೆಯ ಉತ್ಪನ್ನಗಳನ್ನು ತಿಳಿಸಿ. -1-

---



---

3. ಆಮ್ಲ ಮತ್ತು ಪ್ರತ್ಯಾಮ್ಲಗಳ ನಡುವಿನ ವ್ಯತ್ಯಾಸ ಬರೆಯಿರಿ. -2-

---



---



---



---

4. ಆಮ್ಲಗಳು ನೀರಿನ ಅನುಪಸ್ಥಿತಿಯಲ್ಲಿ ಆಮ್ಲೀಯ ಸ್ವಭಾವವನ್ನು ತೋರಿಸುವುದಿಲ್ಲ. ಏಕೆ? -2-

---



---

5. A, B, C, D ಮತ್ತು E ಈ ಇದು ದ್ರಾವಣಗಳನ್ನು ಸಾರ್ವತ್ರಿಕ ಸೂಚಕದಿಂದ ಪರೀಕ್ಷಿಸಿದಾಗ ಅನುಕ್ರಮವಾಗಿ pH 4, 1, 11, 7 ಮತ್ತು 9 ತೋರಿಸಿವೆ. ಹಾಗಾದರೆ ಯಾವ ದ್ರಾವಣವು -2-

ಅ) ತಟಸ್ಥ	ಬಿ) ಪ್ರಬುಳವಾಗಿ ಪ್ರತ್ಯಾಮ್ಲೀಯ	ಬಿಂದಿ) ಪ್ರಬುಳವಾಗಿ ಆಮ್ಲೀಯ	ಡಿ) ದುಬ್ಬಲವಾಗಿ ಆಮ್ಲೀಯ	ಇ) ದುಬ್ಬಲವಾಗಿ ಪ್ರತ್ಯಾಮ್ಲೀಯ

6. ಚಲುವೆಮುಡಿಯ ತಯಾರಿಕೆಯನ್ನು ಸಮೀಕರಣದೊಂದಿಗೆ ವಿವರಿಸಿ. -2-

---



---



---



---

7. ಆಮ್ಲಶಾಮಕಗಳು ಎಂದರೇನು ? ಇವುಗಳನ್ನು ಏಕೆ ಬಳಸಲಾಗುತ್ತದೆ ?

-2-

---



---



---

8. ತೆಟಸ್ಥಿಕರಣ ಕ್ರಿಯೆ ಎಂದರೇನು? ಒಂದು ಉದಾಹರಣೆ ಹೊಡಿ.

-2-

---



---



---

9. ಕೆಳಗಿನ ಸಂದರ್ಭಗಳಲ್ಲಿ ಜರುಗುವ ರಾಸಾಯನಿಕ ಕ್ರಿಯೆಯ ಸಮೀಕರಣ ಬರೆದು, ಸರಿದೂಗಿಸಿ. -3-

ಅ) ಸಾರರಿಕ್ತ ಸಲ್ವಾರಿಕ್ ಆಮ್ಲ ಸತುವಿನ ಚೂರುಗಳೊಂದಿಗೆ ವರ್ತಿಸಿದಾಗ

---

ಆ) ಸಾರರಿಕ್ತ ಹೈಡ್ರೋಕೆಲ್ಲೋರಿಕ್ ಆಮ್ಲ ಕಣ್ಣಿಣದ ರಜಗಳೊಂದಿಗೆ ವರ್ತಿಸಿದಾಗ

---

ಇ) ವಾಟಿಂಗ್‌ಸೋಡಾ ಹೈಡ್ರೋಕೆಲ್ಲೋರಿಕ್ ಆಮ್ಲದೊಂದಿಗೆ ವರ್ತಿಸಿದಾಗ

-3-

10. ಇವುಗಳ ಅಣುಸೂತ್ರ ಬರೆಯಿರಿ.

1. ಪ್ಲಾಸ್ಟ್ರೋ ಆಫ್ ಪ್ಯಾರಿಸ್	2. ವಿನೇಗರ್	3. ಬ್ರೈನ್ ದ್ರಾವಣ	4. ಮೆಗ್ನೋಷಿಯಂ ಹಾಲು	5. ಬೇಕಿಂಗ್ ಸೋಡಾ	6. ವಾಟಿಂಗ್ ಸೋಡಾ

11. ಈ ಕೆಳಗಿನ ವಸ್ತುಗಳಲ್ಲಿರುವ ಆಮ್ಲ ತಿಳಿಸಿ.

-3-

1. ಮೊಸರು	2. ವಿನೇಗರ್	3. ನಿಂಬೆ ಹಣ್ಣು	4. ಹುಣಸೆ ಹಣ್ಣು	5. ತುರಿಕೆ ಎಲೆ ಕಡಿತ	6. ಇರುವೆ ಕಡಿತ

12. ಕಾರಣ ಹೊಡಿ.

-4-

ಎ) ಅಹಾರ ಸೇವನೆಯ ನಂತರ ಬಾಯಿಯನ್ನು ಸ್ವಜ್ಞಗೊಳಿಸಬೇಕು.

---

---

ಬಿ) ಹಲ್ಲನ್ನು ಶುಚಿಗೊಳಿಸಲು ಓರಧೋಪೇಸ್ಪನ್ನು ಬಳಸಬೇಕು.

---

---

13. ಈ ಕೆಳಗಿನವುಗಳ ಉಪಯೋಗ ಬರೆಯಿರಿ.

-4-

ಎ) ಅಡುಗೆ ಸೋಡ :-

---

---

---

ಬಿ) ವಾಷಿಂಗ್ ಸೋಡ :-

---

---

---

ಸಿ) ಚಲುವೆ ಪುಡಿ :-

---

---

---

ಡಿ) ಪ್ಲಾಸ್ಟಿಕ್ ಆಥ್ ಪಾರೀಸ್ : -

---

---

---

### ಅಧ್ಯಾಯ-3. ಲೋಹಗಳು ಮತ್ತು ಅಲೋಹಗಳು

1. ಗ್ರಾಫಿಕಲ್ ಎಂದರೇನು?

-1-

---

---

2. ಅಮಾಲ್ಗಂ ಎಂದರೇನು?

-1-

---

---

3. ಇವುಗಳನ್ನು ನಿರೂಪಿಸಿ.

-2-

ಎ) ಅದುರು :-

---

---

ಬಿ) ಮಡ್ಡಿ :-

---

---

4. ಅಯಾನಿಕ ಸಂಯುಕ್ತಗಳ ಲಕ್ಷಣಗಳನ್ನು ಪಟ್ಟಿಮಾಡಿ.

-2-

---

---

---

5. ಲೋಹಗಳು ಪ್ರಬಲ ನೈಟ್ರಿಕ್ ಆಮ್ಲದೊಂದಿಗೆ ವರ್ತಿಸಿದಾಗ ಹೃಡೀಜನ್ ಅನಿಲ ಬಿಡುಗಡೆಯಾಗುವುದಿಲ್ಲ. ಏಕೆ.

---

---

6. ಕಾಸುವಿಕೆ ಮತ್ತು ಹುರಿಯುವಿಕೆಗಳಿಗಿರುವ ವ್ಯತ್ಯಾಸಗಳೇನು ?

-2-

---

---

---

7. ಉಭಯಧರ್ಮ ಆಸ್ಕ್ರೇಡ್ ಎಂದರೇನು? ಉದಾಹರಣೆ ಕೊಡಿ. -2-

---

---

8. ಧರ್ಮೈಚ್ ಕ್ರಿಯೆ ಎಂದರೇನು ಅದರ ಒಂದು ಅನ್ವಯವನ್ನು ತಿಳಿಸಿ. -2-

---

---

---

9. ಲೋಹಗಳ ಕ್ರಿಯಾಶೀಲತೆಯ ಸರಣಿಯನ್ನು ಬರೆಯಿರಿ. -2-

---

---

---

10. ಆಸ್ಕ್ರೇಡ್ ಅದಿರುಗಳಿಂದ ಲೋಹಗಳನ್ನು ಉದ್ದರಿಸುವ ಹಂತಗಳನ್ನು ಬರೆಯಿರಿ. -2-

---

---

---

11. ಸಲ್ಲೇಡ್ ಅದಿರುಗಳಿಂದ ಲೋಹಗಳನ್ನು ಉದ್ದರಿಸುವ ಹಂತಗಳನ್ನು ಬರೆಯಿರಿ. -2-

---

---

---

12. ಲೋಹ ಮತ್ತು ಅಲೋಹಗಳಿಗಿರುವ ವ್ಯತಾಸಗಳನ್ನು ಪಟ್ಟಿಮಾಡಿ. -2-

---

---

---

---

---

13. ಈ ಕೆಳಗಿನ ಮಿಶ್ರಲೋಹಗಳ ಫಟಕಗಳನ್ನು ಹೇಸರಿಸಿ, ಅವುಗಳ ಒಂದೊಂದು ಉಪಯೋಗ ಬರೆಯಿರಿ. -3-

ಎ) ಹಿತ್ತಾಳಿ :-

---

---

ಬಿ) ಕಂಚು :-

---

---

ಸಿ) ಬೆಸುಗೆ ಲೋಹ:-

---

---

14. ಕಾರಣ ಹೊಡಿ. -5-

ಎ) ಲೋಹಗಳು ವಿದ್ಯುದ್ಧನೀಯವಾಗಿವೆ.

---

ಬಿ) ಶಾಲಾ ಗಂಟೆಗಳನ್ನು ಲೋಹಗಳಿಂದ ಮಾಡಿರುತ್ತಾರೆ.

---

ಸಿ) ಸೋಡಿಯಂ, ಪೊಟ್ಯಾಷಿಯಂ ಲೋಹಗಳನ್ನು ಸೀಮೆಎಣ್ಣೆಯಲ್ಲಿ ಸಂಗ್ರಹಿಸುತ್ತಾರೆ.

---

ಡಿ) ಅಯಾನಿಕ ಸಂಯುಕ್ತಗಳು ಅಥ ಹೆಚ್ಚಿನ ಕರಗುವ ಬಿಂದುವನ್ನು ಹೊಂದಿವೆ.

---

ಇ) ಚಿನ್ನ, ಬೆಳ್ಳಿ, ಪ್ಲಾಟಿನಂ ಲೋಹಗಳನ್ನು ಅಭರಣಗಳ ತಯಾರಿಕೆಯಲ್ಲಿ ಬಳಸುತ್ತಾರೆ.

---

#### ಅಧ್ಯಾಯ-4. ಕಾರ್ಬನ್ ಮತ್ತು ಅದರ ಸಂಯುಕ್ತಗಳು

1) ಎಸ್ಟೀಕರಣವಂದರೇನು? -1-

---

---

2) ಕಾರ್ಬನ್‌ನ ಅನನ್ಯ ಗುಣಗಳನ್ನು ಪಟ್ಟಿ ಮಾಡಿ. -1-

---

---

3) ಕಾರ್ಬನ್ ಸಂಯುಕ್ತಗಳು ಕಡಿಮೆದ್ರವನ ಬಿಂದು ಮತ್ತು ಕುದಿ ಬಿಂದುಗಳನ್ನು ಹೊಂದಿವೆ ಕಾರಣ ತಿಳಿಸಿ. -1-

---

---

4) ಪರ್ಯಾಪ್ತ ಮತ್ತು ಅಪರ್ಯಾಪ್ತ ಹೈಡ್ರೋಕಾರ್ಬನ್‌ಗಳ ನಡುವಿನ ವ್ಯತ್ಯಾಸ ತಿಳಿಸಿ. -2-

---

---

---

---

5) ಸಾಬೂನು ಮತ್ತು ಮಾರ್ಚಕಗಳ ನಡುವಿನ ವ್ಯತ್ಯಾಸತಿಳಿಸಿ? -2-

---

---

---

---

6) ಕೆಟನೀಕರಣ ಎಂದರೇನು? ಇದರಿಂದ ಸಾಧ್ಯವಾಗುವ ಕಾರ್ಬನ್ ಸಂಯುಕ್ತಗಳ 3 ರಿತಿಯ ರಚನೆಗಳನ್ನು ತಿಳಿಸಿ. -2-

---

---

---

---

- 7) ರಚನಾ ಸಮಾಂಗಿಗಳು ಎಂದರೇನು? ಉದಾಹರಣೆಯೊಂದಿಗೆ ವಿವರಿಸಿ. -2-
- 
- 
- 
- 
- 8) ಅನುರೂಪ ಶೈಳಿಗಳಿಂದರೇನು? ಉದಾಹರಣೆಯೊಂದಿಗೆ ವಿವರಿಸಿ. -2-
- 
- 
- 
- 
- 9) ಸಂಕಲನ ಕ್ರಿಯೆಯನ್ನು ಸಮೀಕರಣದೊಂದಿಗೆ ವಿವರಿಸಿ. -2-
- 
- 
- 
- 
- 10) ಎಥನಾಲೋನ್ನು ಎಥನೋಯಿಕ್ ಆಫ್ಲ್ಷಾಗಿ ಪರಿವರ್ತಿಸುವ ವಿಧಾನವನ್ನು ರಾಸಾಯನಿಕ ಸಮೀಕರಣದ ಸಹಾಯದಿಂದ ವಿವರಿಸಿ. -2-
- 
- 
- 
- 
- 11) ಸಾಬೂನು ಹೇಗೆ ಕೊಳೆ ತೆಗೆಯುತ್ತದೆ? ವಿವರಿಸಿ. -3-
- 
- 
- 
-

12) ಈ ಕೆಳಗಿನವುಗಳ ಅನ್ನ ಸೂತ್ರ ಮತ್ತು ರಚನಾ ಸೂತ್ರ ಬರೆಯಿರಿ.

-4-

ಎ) ಮ್ಯೋಪೇನ್

ಬಿ) ಪೆಂಟಿನ್

ಸಿ) ಸ್ಪೆಕ್ಲೋ ಹೆಕ್ಸೇನ್

ಡಿ) ಬೆಂಜೀನ್

13) ಈ ಕೆಳಗಿನ ಅಂಶ ಪ್ರತ್ಯೇಯ ಹೊಂದಿರುವ ಕ್ರಿಯಾಗುಂಪುಗಳ ಹೆಸರು ತಿಳಿಸಿ, ಅವುಗಳ ಸೂತ್ರ ಬರೆಯಿರಿ

-4-

ಅಂಶ ಪ್ರತ್ಯೇಯ	ಕ್ರಿಯಾಗುಂಪು	ಸೂತ್ರ
1. ಈಲ್		
2. ಆಲ್		
3. ಈನ್		
4. ಈಯಿಕ್ ಆಮ್ಲ		

14) ಕ್ಲೋರಿನ್ ಮೀಥೇನ್‌ನಲ್ಲಿರುವ ಹೃಡೆಲ್ರೋಜನ್‌ನ್ನು ಸಾಫ್ನಪಲ್ಟಿಗೊಳಿಸುವ ಕ್ರಿಯೆಯನ್ನು ಸಮೀಕರಣದೊಂದಿಗೆ ವಿವರಿಸಿ.

-5-

---

---

---

---

---

---

15) ಈ ಕೆಳಗಿನವುಗಳ ಇಲ್ಲಿಕ್ಕಾನ್ ಚುಕ್ಕಿ ರಚನೆ ಬರೆಯಿರಿ.

-5-

ಎ) ಹೈದ್ರೋಜನ್‌ಅಣ್ಣ

ಬಿ) ಆಕ್ಸಿಜನ್‌ಅಣ್ಣ

ಸಿ) ನೈಟ್ರೋಜನ್‌ಅಣ್ಣ

ಡಿ) ಮೀಥೇನ್

ಇ) ಶಫೇನ್

## ಅಧ್ಯಾಯ-5. ಧಾರುಗಳ ಆವಶ್ಯಕತೆಯ ವರ್ಗೀಕರಣ

- 1) ದೊಂಬರ್ಪನರ್ವರವರ ಶ್ರಯಗಳ ನಿಯಮ ನಿರೂಪಿಸಿ. -1-

---

---

- 2) ಮೆಂಡಲೀವರವರ ಆವಶ್ಯಕ ನಿಯಮ ನಿರೂಪಿಸಿ. -1-

---

---

- 3) ಮಾಸ್ಟೇಯರ ಆಧುನಿಕ ಆವಶ್ಯಕ ನಿಯಮ ನಿರೂಪಿಸಿ. -1-

---

---

- 4) ಮೆಂಡಲೀವರವರ ಆವಶ್ಯಕ ಕೋಷ್ಟಕದ ಇತಿಮುತ್ತಿಗಳನ್ನು ತಿಳಿಸಿ. -2-

---

---

---

- 5) ಆವಶ್ಯಕ ಕೋಷ್ಟಕದಲ್ಲಿ ಆವಶ್ಯಕ ಮತ್ತು ವರ್ಗಗಳು ಎಂದರೆನು ? -1-

---

---

- 6) ಹೃಡ್ಯೋಜನಾಗಳ ವರ್ಗ ಯಾವುದು ಉದಾಹರಣೆ ಕೊಡಿ. -1-

---

---

- 7) ನ್ಯೂಲ್ಯಾಂಡ್‌ರವರ ಆವಶ್ಯಕ ಕೋಷ್ಟಕದ ಇತಿಮುತ್ತಿಗಳನ್ನು ತಿಳಿಸಿ. -2-

---

---

---

- 8) ಲೋಹಾಭಗಳು ಎಂದರೇನು ? ಉದಾಹರಣೆ ಕೊಡಿ.

-2-

---

---

---



---

---

---

- 10) ದೊಂಬರ್ನರ್ನಾನ ಶ್ರೀವಳಿಯಲ್ಲಿ ಬಿ & ಸಿ ಧಾತುಗಳ ಪರಮಾಣು ರಾಶಿ ಅನುಕ್ರಮವಾಗಿ 150 & 200 ಆಗಿದ್ದರೆ, ಎ ಯ ಪರಮಾಣು ರಾಶಿ ಎಷ್ಟು? -2-

---

---

---

---

- 11) බාහුදානීසි. ඩ) පරමාණු ත්‍රිජ්‍ය බි) අයානීකරණ ජ්‍යෙෂ්ඨ

-2-

---

---

---

---

- 12) ಆಧುನಿಕ ಆವರ್ತನೆ ಕೋಷ್ಟಕದಲ್ಲಿ ಆವರ್ತನೆ ಕೆಳಗಿನ ಪ್ರಮುಖಗಳು ಹೇಗೆ ಬದಲಾಗುತ್ತವೆ?

-3-

ಪ್ರವೃತ್ತಿಗಳು	ಅವರ್ತನದ ಮುಂದೆ ಸಾಗಿದಂತೆ	ವರ್ಗದ ಕೆಳಗೆ ಹೋದಂತೆ
1. ಪರಮಾಣು ತ್ರಿಷ್ಯು		
2. ಅಯಾನಿಕರಣ ಶಕ್ತಿ		
3. ಲೋಹಿಯ ಗುಣ		
4. ಅಲೋಹಿಯ ಗುಣ		
5. ವಿದ್ಯುತ್ ಧನೀಯತೆ		
6. ವಿದ್ಯುತ್ ಶಿರುಣಿಯತೆ		

## ಜೀವಶಾಸ್ತ್ರ

### ಪ್ರಾಯಕ-6 : ಜೀವಕ್ಷಯಿಗಳು

ವ್ಯಾಖ್ಯಾನಿಸಿ :

a) ಮೊಂಡಣೆ : -1-

---

---

b) ಉಸಿರಾಟ : -1-

---

---

c) ವಿಸಜ್ಞನೆ : -1-

---

---

d) ನೆಫ್ರೂನ್ : -1-

---

---

e) ಬಾಷ್ಪವಿಸಜ್ಞನೆ : -1-

---

---

f) ವಸ್ತು ಸ್ಥಾನಾಂತರಣ : -1-

---

---

1) ಮಾನವನ ಜೀಂಜಕ್ಕಿಯೆಯಲ್ಲಿ ದೊಡ್ಡಕರುಳಿನ ಪಾತ್ರವೇನು? -1-

---

---

2) ಮಾನವನ ರಕ್ತದ 4 ಘಟಕಗಳು ಯಾವುವು? ಅವುಗಳ ಕಾರ್ಯ ತಿಳಿಸಿ.

-2-

---

---

---

---

3) ರಕ್ತವು ಕೆಂಪಾಗಿರಲು ಕಾರಣವೇನು? ಇದರ ಅವಶ್ಯಕತೆಯೇನು?

-2-

---

---

---

---

4) ದುಗ್ಧರಸ ಎಂದರೇನು ? ಇದು ದೇಹದ ರಕ್ತಫಲೆಯಲ್ಲಿ ಹೇಗೆ ಸಹಾಯ ಮಾಡುತ್ತದೆ?

-2-

---

---

---

---

5) ಶೈಲಂನ ಅಂಗಾಂಶದ 4 ಘಟಕಗಳನ್ನು ಹೆಸರಿಸಿ ಮತ್ತು ಅವುಗಳ ಕಾರ್ಯ ತಿಳಿಸಿ.

-2-

---

---

---

---

6) ಫ್ಲೋಯಂ ಅಂಗಾಂಶದ 4 ಘಟಕಗಳನ್ನು ಹೆಸರಿಸಿ ಮತ್ತು ಅವುಗಳ ಕಾರ್ಯ ತಿಳಿಸಿ.

-2-

---

---

---

---

7) ವ್ಯಾತ್ಯಾಸಿಸಿ.

a) ವಾಯುವಿಕೆ ಉಸಿರಾಟ ಮತ್ತು ಅವಾಯುವಿಕೆ ಉಸಿರಾಟ

-2-


b) ಕ್ಷೇತ್ರ ಮತ್ತು ಫೆಲ್ಡ್‌ಯಂ

-2-


c) ಅಪಧಮನಿಗಳು ಮತ್ತು ಅಭಿಧಮನಿಗಳು

-2-


8) ಆಹಾರದ ಜೀರ್ಣಕ್ರಿಯೆಯಲ್ಲಿ ಹೈಡ್ರೋಕೆಲ್ಲೋರಿಕ್ ಆಮ್ಲದ ಪಾತ್ರವನ್ನು ವಿವರಿಸಿ.

-2-

---

---

---

---

9) ವಿಲ್ಲೇಗಳು ಎಂದರೆನು? ಇವುಗಳ ಕಾರ್ಯವನ್ನು ತಿಳಿಸಿ.

-2-

---

---

---

10) ಅಮೀಬಾದಲ್ಲಿ ಪೋಷಣೆಯನ್ನು ವಿವರಿಸಿ.

-2-

---

---

---

---

---

11) ದ್ಯುತಿಸಂಶೈಷಣೆ ಪ್ರಕ್ರಿಯೆಯ ಹಂತಗಳು(ಫೋಟನೆಗಳು) ಬರೆಯಿರಿ.

-3-

---

---

---

---

---

---

---

12) ಈ ಕೆಳಗಿನ ಶಂಕ್ವಾಗಳ ಗ್ರಂಥಿಗಳು ಮತ್ತು ಅವುಗಳ ಕಾರ್ಯವನ್ನು ತಿಳಿಸಿ.

-3-

ಶಂಕ್ವ	ಗ್ರಂಥಿ	ಕಾರ್ಯ
1. ಅಮ್ಮೆಲೇಸ್		
2. ಪೆಟ್ಲಿನ್		
3. ಲಿತ್ತೆ ರಸ		
4. ಟ್ರೀಟ್ಲಿನ್ ರಸ		
5. ಲಿಪೇಸ್		
6. ಕರುಳು ರಸದಲ್ಲಿನ ಶಂಕ್ವಗಳು		

- 13) ಗ್ಲೋಬ್‌ಲ್ ವಿಭಜನೆಯ ವಿವಿಧ ಹಂತಗಳನ್ನು ವಿವರಿಸಿ. -3-

---

---

---

---

---

---



---

---

---

---

---

---

---

---

---

---

---

- 15) ನೆಫ್ರೂನ್‌ನ ರಚನೆ ಮತ್ತು ಕಾರ್ಯವನ್ನು ವಿವರಿಸಿ. -3-

---

---

---

---

---

---

---

---

---

---

---

16) ಪತ್ರರಂಧ್ರಗಳ ರಚನೆ ಮತ್ತು ಕಾರ್ಯವನ್ನು ವಿವರಿಸಿ.

-3-

---

---

---

---

---

17) ಮೂತ್ರ ಉತ್ಪಾದನೆಯ ಮೂರು ಹಂತಗಳನ್ನು ಹೆಸರಿಸಿ.

-3-

---

---

---

18) ಸಸ್ಯಗಳು ತಾಜ್ವವಸ್ತುಗಳನ್ನು ಹೊರಹಾಕಲು ಬಳಸುವ ತಂತ್ರಗಳು ಯಾವುವು?

-3-

---

---

---

---

---

19) ಮಾನವನ ಹೃದಯದ ರಚನೆಯನ್ನು ವಿವರಿಸಿ. ಮಾನವನ ಹೃದಯದಿಂದ ಹೊರಡುವ / ಸಂಪರ್ಕ ಹೊಂದಿರುವ 4 ರಕ್ತನಾಳಗಳನ್ನು ಹೆಸರಿಸಿ. ಮನುಷ್ಯರಲ್ಲಿ ಇಮ್ಮೂಡಿ ಪರಿಚಲನೆಯನ್ನು ವಿವರಿಸಿ. -5-

---

---

---

---

---

## ಅಧ್ಯಾಯ-7. ನಿಯಂತ್ರಣ ಮತ್ತು ಸಹಭಾಗಿತ್ವ

1. ವ್ಯಾಪ್ತಿನಿಸಿ :

ಎ) ಪರಾವರ್ತಿತ ಪ್ರತಿಕ್ರಿಯೆ

-1-

ಬಿ) ಪರಾವರ್ತಿತ ಚಾಪ

-1-

2. ಆಹಾರದಲ್ಲಿ ಅಯೋಡಿನ್ ಉಪಿನ ಬಳಕೆ ಅಗತ್ಯವಾಗಿದೆ. ಸ್ವಷ್ಟಿಕರಿಸಿ.

-1-

3. ಮುಟ್ಟಿದರೆ ಮನಿ ಗಿಡದ ಎಲೆಗಳು ಸ್ವರ್ಶಿಸಿದಾಗ ಮುದುಡಿಕೊಳ್ಳಲು ಕಾರಣವೇನು?

-1-

4. ಸಸ್ಯಹಾಮೋನ್‌ಗಳು ಎಂದರೇನು?

-1-

5. ಬೆಳವಣಿಗೆ ಉತ್ತೇಜಿಸುವ ಸಸ್ಯ ಹಾಮೋನ್‌ಗೆ ಉದಾಹರಣೆ ಕೊಡಿ.

-1-

6. ನಮ್ಮ ದೇಹದಲ್ಲಿ ಗ್ರಾಹಕಗಳ ಕಾರ್ಯವೇನು?

-1-

7. ಬೆಳವಣಿಗೆ ಕುಂಠಿತಗೊಳಿಸುವ ಹಾಮೋನ್‌ಗೆ ಉದಾಹರಣೆ ಕೊಡಿ.

-1-

8. ಹಾಮೋನುಗಳನ್ನು ರಸಧಾತಗಳೆನ್ನವರು ಏಕೆ? ಅವುಗಳ ಸ್ವವರ್ಚಯನ್ನು ನಿಯಂತ್ರಿಸುವ ಕಾರ್ಯವಿಧಾನ ಯಾವುದು? -2-

---

---

---

9. ಅಡ್ಡನಲಿನ್ ಹಾಮೋನು ದೇಹದ ತುತ್ತಪರಿಸ್ಥಿತಿ ನಿರ್ವಹಣೆಗೆ ಸಹಾಯಕವಾಗಿದೆ. ವಿವರಿಸಿ. -2-

---

---

---

10. ಒಬ್ಬ ವ್ಯಕ್ತಿಗೆ ಇನ್ನಲಿನ್ ಚುಚ್ಚುಮಂದಿನ್ನು ನೀಡಿ ಚಿಕಿತ್ಸೆ ಮಾಡಲಾಗುತ್ತಿದೆ. ಈ ವ್ಯಕ್ತಿ ಯಾವ ಕಾರಿಯಿಂದ ಬಳಲುತ್ತಿದ್ದಾನೆ? ಈ ರೋಗದ ಲಕ್ಷಣಗಳನ್ನು ತಿಳಿಸಿ. -2-

---

---

---

11. ಓಸ್ಟೋಸ್ಟೋರಾನ್ ಮತ್ತು ಓಸ್ಟೋಜನ್ ಕಾರ್ಯಗಳನ್ನು ತಿಳಿಸಿ. -2-

---

---

---

---

12. ನ್ಯೂರಾನ್‌ನ ರಚನೆ ಮತ್ತು ಕಾರ್ಯವನ್ನು ವಿವರಿಸಿ. -3-

---

---

---

---

---

---

13. ಮಾನವನ ಮಿದುಳಿನ ಈ ಕೆಳಗಿನ ಭಾಗಗಳ ಕಾರ್ಯಗಳನ್ನು ತಿಳಿಸಿ.

-3-

ಎ) ಮಹಾಮಸಿಷ್ಟ

---

---

ಬಿ) ಅನುಮಸ್ತಿಷ್ಟ

---

---

ಸಿ) ಮೆಡುಲ್ಲಾ

---

---

14. ಈ ಕೆಳಗಿನವುಗಳನ್ನು ನಿರೂಪಿಸಿ.

-3-

ಎ) ದೃಶಿ ಅನುವರ್ತನೆ

---

---

ಬಿ) ಗುರುತ್ವಾನುವರ್ತನೆ

---

---

ಸಿ) ರಾಸಾಯನಿಕ ಅನುವರ್ತನೆ.

---

---

## ಅಧ್ಯಾಯ-8. ಜೀವಿಗಳು ಹೇಗೆ ಸಂತಾನೋತ್ಪತ್ತಿ ನಡೆಸುತ್ತವೆ

1. ವ್ಯಾಖ್ಯಾನಿಸಿ.

ಎ) ಸಂತಾನೋತ್ಪತ್ತಿ

-1-

ಬಿ) ಡಿ.ಎನ್.ಎ ಸ್ವಾಸ್ಥ್ಯಕರಣ

-1-

ಸಿ) ತುಂಡರಿಕೆ

-1-

ಡಿ) ಕಾಯಜ ಸಂತಾನೋತ್ಪತ್ತಿ.

-1-

2. ಮನುಷ್ಯರಲ್ಲಿ ವೃಷಣಿಗಳ ಕಾಯ್ದಗಳನ್ನು ಬರೆಯಿರಿ.

-1-

3. ಅಸುರಕ್ಕಿತ ಲ್ಯಾಂಗಿಕ ಸಂಪರ್ಕದಿಂದ ಹರಡುವ ರೋಗಗಳನ್ನು ಹೇಸರಿಸಿ.

-1-

4. ಗಭ್ರನಿರೋಧಕ ವಿಧಾನಗಳನ್ನು ಅಳವಡಿಸಿಕೊಳ್ಳಲು ಇರಬಹುದಾದ ಕಾರಣಗಳೇನು?

-1-

5. ಹೆಚ್ಚು ಸಂಕೀರ್ಣ ಜೀವಿಗಳು ಮನರುತ್ಪಾದನೆಯ ಮೂಲಕ ಹೊಸ ಜೀವಿಗಳನ್ನು ಸೃಷ್ಟಿಸಲಾರವು ಎಕೆ? -2-

---

---

---

---

6. ಪರಾಗಸ್ವರ್ವಕ್ರಿಯೆ ಮತ್ತು ನಿಶೇಚನಕ್ಕಿರುವ ವ್ಯತ್ಯಾಸ ಬರಯಿರಿ. -2-

---

---

---

---

7. ಗಭ್ರಧಾರಣೆಯನ್ನು ತಡೆಯುವ ವಿಧಾನಗಳನ್ನು ಬರಯಿರಿ. -2-

---

---

---

---

8. “ಪರಿಸರದಲ್ಲಿ ಕೀಟಗಳ ಸಂಖ್ಯೆ ಕಡಿಮೆಯಾಗುವುದರಿಂದ ಬೆಳೆಯ ಇಳುವರಿ ಕಡಿಮೆಯಾಗುತ್ತಿದೆ.” ಈ ಹೇಳಿಕೆಯನ್ನು ಸಮಾಧಿಸಿ. -2-

---

---

---

---

9. ಅಂಡವು ಫಲಿತಗೊಳ್ಳಿದ್ದರೆ ಏನಾಗುತ್ತದೆ? -2-

---

---

---

---

10. ಲ್ಯಾಂಗಿಕ ಸಂತಾನೋತ್ಪತ್ತಿಯಿಂದ ಆಗುವ ಅನುಕೂಲವೇನು?

-2-

---

---

---

---

11. ವೀರ್ಯಕೋಶಿಕೆ ಮತ್ತು ಮೈಸ್ಟ್ರಿಚ್ ಗ್ರಂಥಿಗಳ ಕಾರ್ಯ ಬರೆಯಿರಿ.

-2-

---

---

---

---

12. ತಾಯಿಯ ದೇಹದೊಳಗೆ ಭೂಣಾವು ಹೇಗೆ ಮೋಷಣೆ ಪಡೆಯುತ್ತದೆ?

-2-

---

---

---

---

13. ಏಕಕೋಶಿಯನು ಜೀವಿಗಳ ಸಂತಾನೋತ್ಪತ್ತಿಯನು ಬಹುಕೋಶಿಯನು ಜೀವಿಗಳಿಗಿಂತ ಹೇಗೆ ಭಿನ್ನವಾಗಿದೆ?

-2-


14. ಈ ಕೆಳಗಿನ ಜೀವಿಗಳಲ್ಲಿ ನಡೆಯುವ ಸಂತಾನೋತ್ಪತ್ತಿಯ ವಿಧವನ್ನು ಹೇಸರಿಸಿ.

-3-

ಜೀವಿ	ಸಂತಾನೋತ್ಪತ್ತಿಯ ವಿಧ
1. ಅಮೀಬಾ	
2. ಹೈಡ್ರಾ	
3. ಲೆಪ್ಟ್‌ನಿಯಾ	
4. ಯೀಸ್ಟ್	
5. ರೈಜ್‌ಎಪ್ಸ್	
6. ಪ್ಲಾನ್‌ರಿಯಾ	
7. ಸ್ಯೂರೋಗ್ಯೂರಾ	

15. ಕಾಂಡ, ಬೀರು ಮತ್ತು ಎಲೆಯ ಮೂಲಕ ಕಾಯಜ ಸಂತಾನೋತ್ಪತ್ತಿ ಮಾಡುವ ಸಸ್ಯಗಳಿಗೆ ಉದಾಹರಣೆ ಕೊಡಿ.

-3-

## ಅಧ್ಯಾಯ-9 ಅನುವಂಶೀಯತೆ ಮತ್ತು ಜೀವವಿಕಾಸ

1. ವ್ಯಾಖ್ಯಾನಿಸಿ.

ಎ) ವಂಶವಾಹಿ

---

---

ಬಿ) ಉತ್ಪರಿವರ್ತನೆ

---

---

ಸಿ) ಅನುವಂಶೀಯತೆ

---

---

2. ಜೀವಿಗಳ ಭಿನ್ನತೆಗೆ ಮೂಲ ಕಾರಣವೇನು?

---

---

3. ಪ್ರಭೇದೀಕರಣ ಮತ್ತು ಅನುವಂಶೀಯ ದಿಕ್ಕೊಳಿಸಿ ನಡುವಿನ ವ್ಯಾಖ್ಯಾಸ ಬರೆಯಿರಿ.

---

---

---

4. ಏಕತ್ವೀಕರಣ ಮತ್ತು ದ್ವಿತ್ವೀಕರಣಗಳ ಪ್ರಯೋಗಗಳ ವ್ಯಕ್ತರೂಪ ಅನುಪಾತಗಳನ್ನು ಬರೆಯಿರಿ.

---

---

---

5. ಮಾನವನಲ್ಲಿ ಮಗುವಿನ ಲಿಂಗವು ಹೇಗೆ ನಿರ್ದಿಷ್ಟವಾಗುತ್ತದೆ?

---

---

---

6. ಜೀವಿಯೊಂದು ತನ್ನ ಜೀವಿತಾವಧಿಯಲ್ಲಿ ಗಳಿಸಿಕೊಂಡ ಗುಣಗಳು ಅನುವಂಶೀಯವಾಗುವುದಿಲ್ಲ. ಏಕೆ?

---

---

---

7. ಕಾರ್ಯಾನುರೂಪಿ ಅಂಗಗಳು ರಚನಾನುರೂಪಿ ಅಂಗಗಳಿಂತ ಹೇಗೆ ಭಿನ್ನವಾಗಿವೆ? ಉದಾಹರಣೆಯೊಂದಿಗೆ ವಿವರಿಸಿ.


8. ಹೊಸ ಪ್ರಭೇದದ ಉಗಮಕ್ಕೆ ಕಾರಣವಾದ ಅಂಶಗಳು ಯಾವುವು?

---

---

---

9. ಜೀವಿಯೊಂದು ತನ್ನ ಜೀವಿತ ಕಾಲದ ಅನುಭವವನ್ನು ಮುಂದಿನ ಶೀಳಿಗೆಗೆ ವರ್ಗಾಯಿಸಲು ಸಾಧ್ಯವಿಲ್ಲ ಎಂಬುದಕ್ಕೆ ಉದಾಹರಣೆ ಕೊಡಿ.

---

---

---

10. ಪಳೆಯುಳಿಕೆಗಳು ಎಂದರೇನು?

---

---

---

11. ಜೀವವಿಕಾಸೀಯ ಸಂಬಂಧಗಳನ್ನು ನಿರ್ದರ್ಶಿಸುವಲ್ಲಿ ಪಳೆಯುಳಿಕೆಗಳ ಪ್ರಾಮುಖ್ಯತೆ ವಿವರಿಸಿ.

---

---

---

---

## ಅಧ್ಯಾಯ-15 ನಮ್ಮ ಪರಿಸರ

1. ವ್ಯಾಪ್ತಿಗಳನ್ನಿಸಿ.

ಎ) ಆಹಾರ ಜಾಲ

-1-

ಬಿ) ಜ್ಯೋತಿಕ ಸಂವರ್ಧನೆ

-1-

ಸಿ) ಆಹಾರ ಸರಪಳಿ

-1-

2. CFC ಮತ್ತು ರೆಫ್ರಿಜರೇಟರ್‌ಗಳ ತಯಾರಿಕೆ ಕಡ್ಡಾಯವಾಗಿದೆ. ಏಕೆ?

-1-

3. ಜ್ಯೋತಿಕ ವಿಘಟನೆಗೆ ಒಳಗಾಗುವ ವಸ್ತುಗಳು ಜ್ಯೋತಿಕ ವಿಘಟನೆಗೆ ಒಳಗಾಗಿ ವಸ್ತುಗಳಿಗಿಂತ ಹೇಗೆ ಭಿನ್ನವಾಗಿವೆ? ಉದಾಹರಣೆ ಸಹಿತ ವಿವರಿಸಿ.

-2-

4. ಓರ್ನೆಂಟ್ ಶಿಥಿಲೀಕರಣದ ಪರಿಣಾಮಗಳನ್ನು ಪಟ್ಟಿಮಾಡಿ.

-2-

5. ಕಸದ ನಿರ್ವಹಣೆ ಅಗತ್ಯವಾಗಿದೆ. ಸಲಹೆಗಳನ್ನು ನೀಡಿ.

-2-

---

---

---

---

6. ಪರಿಸರ ವ್ಯವಸ್ಥೆಯಲ್ಲಿ ವಿಫರಣೆಗಳ ಪಾತ್ರವೇನು?

-2-

---

---

---

7. ಜ್ಯೋತಿಕ ವಿಫರಣೆಯವಲ್ಲದ ವಸ್ತುಗಳು ಪರಿಸರದ ಮೇಲೆ ಉಂಟುಮಾಡುವ ಎರಡು ಪರಿಣಾಮ ತಿಳಿಸಿ.

-2-

---

---

---

## ಅಧ್ಯಾಯ -16 ನೈಸರ್ಗಿಕ ಸಂಪನ್ಮೂಲಗಳ ಸುಖಿರ ನಿರ್ವಹಣೆ

1. ಗಂಗಾನದಿ ಮಾಲೆನ್ಯಕ್ಕೆ ಕಾರಣವಾದ ಪ್ರಮುಖ ಅಣುಜೀವಿಯನ್ನು ಹೆಸರಿಸಿ. -1-

---

---

2. ನಿತ್ಯಜೀವನದಲ್ಲಿ ಅನುಸರಿಸಬೇಕಾದ 5R ಗಳನ್ನು ತಿಳಿಸಿ. -2-

---

---

3. ನೈಸರ್ಗಿಕ ಸಂಪನ್ಮೂಲಗಳನ್ನು ಎಚ್ಚರಿಕೆಯಿಂದ ಬಳಸಿದ್ದರೆ ಆಗುವ ತೊಂದರೆಗಳೇನು? -2-

---

---

---

---

4. ಅರಣ್ಯಗಳು ಜೀವವೃವಿಧ್ಯತೆಯ ಸೂಕ್ಷ್ಮ ತಾಣಗಳಾಗಿವೆ. ಸಮಾರ್ಥಿಸಿ. -2-

---

---

---

---

5. ಪಳೆಯುಳಿಕೆ ಇಂಥನಗಳ ವಿವೇಚನಾಯಾಗಿ ಬಳಕೆ ಅಗತ್ಯ ಸ್ಪಷ್ಟೀಕರಿಸಿ. -2-

---

---

---

---

---

6. ಪರಿಸರವಾದಿಗಳು ಬೃಹತ್ ಅಣೆಕಟ್ಟಿಗಳ ನಿರ್ಮಾಣವನ್ನು ವಿರೋಧಿಸುತ್ತಾರೆ ಏಕೆ? -2-

---

---

---

7. ಮರುಬಳಕೆ ವಿಧಾನವು ಪರಿಸರ ಸಂರಕ್ಷಣೆಯ ಉತ್ತಮ ವಿಧಾನವಾಗಿದೆ. ಸಮಾಖ್ಯ. -2-

---

---

---

---

8. ಪರಿಸರ ಸ್ವೇಂಹಗಳಾಗುವ ಬಗೆಗಳನ್ನು ಪಟ್ಟಿಮಾಡಿ. -2-

---

---

---

---

## ಭೋತಶಾಸ್ತ್ರ

### ಅಧ್ಯಾಯ-೬ ವಿದ್ಯುಚ್ಚಕ್ತಿ

1. ವಿದ್ಯುತ್ ಮಂಡಲ ಎಂದರೇನು? ಒಂದು ವಿದ್ಯುತ್ ಮಂಡಲವನ್ನು ಬರೆಯಿರಿ.

---

---

---

2. ವಿಭವಾಂತರ ಯಾವ ಅಂಶಗಳನ್ನು ಅವಲಂಬಿಸಿದೆ?

---

---

---

---

3. ಒಂದು ಕೊಲಮೊನಲ್ಲಿ ಎಷ್ಟು ಆವೇಶಗಳಿವೆ?

---

---

4. ಘೋಸ್ ಎಂದರೇನು?

---

---

5. ಓಮನ ನಿಯಮವನ್ನು ಬರೆಯಿರಿ.

---

---

---

6. ಸರಣಿಕ್ರಮದಲ್ಲಿ ಜೋಡಿಸಿರುವ ರೋಧಕಗಳು ಇರುವ ಮಂಡಳವನ್ನು ಬರೆಯಿರಿ.

7. ಜೊಲನ ಉಪ್ಪೊತ್ತಾದನ ನಿಯಮವನ್ನು ಬರೆಯಿರಿ.

---

---

---

8. ಅಮ್ಮೆಟರ್ ಮತ್ತು ಓಲ್ವಾಮೀಟರ್‌ನ್ನು ವಿದ್ಯುತ್ ಮಂಡಳದಲ್ಲಿ ಹೇಗೆ ಸಂಪರ್ಕಿಸಬೇಕು?

---

---

9. ವಿಭವಾಂಶರವನ್ನು ನಿರೂಪಿಸಿ.

---

---

---

10. ವಾಹಕದ ರೋಧವು ಅವಲಂಬಿಸಿರುವ ಅಂಶಗಳಾವುವು?

---

---

---

11. ವಿದ್ಯುತ್ಪ್ರವಾಹದ ಉಷ್ಣೀಶಾದನ ಪರಿಣಾಮ ಎಂದರೇನು? ಅದರ ಅನ್ವಯಗಳನ್ನು ಬರೆಯಿರಿ.

---

---

---

---

12. ವಿದ್ಯುತ್ ಸಾಮರ್ಥ್ಯ ಎಂದರೇನು? ಅದರ ಏಕಮಾನ ಯಾವುದು?

---

---

---

---

## ಅಧ್ಯಾಯ-7 ವಿದ್ಯುತ್ ಪ್ರವಾಹದ ಕಾಂತೀಯ ಪರಿಣಾಮಗಳು

1. ಕಾಂತೀಯ ಬಲರೇಖೆಗಳು ಎಂದರೇನು?

---

---

2. ಕಾಂತೀಯ ಬಲರೇಖೆಗಳ ಗುಣಗಳನ್ನು ಬರಯಿರಿ.

---

---

---

---

---

3. ಮೋಟಾರ್ ಮತ್ತು ಡೈನಿಂಗ್‌ಇರುವ ವ್ಯಾಪ್ತಾಸ ಬರಯಿರಿ.


4. ಹೃಸ್ವ ಮಂಡಲ (ಶಾಟ್‌ ಸಕೌಟ್) ಎಂದರೇನು?

---

---

---

---

5. ಪ್ಲೇಮಿಂಗ್‌ನ ಎಡಗ್ಗೆ ನಿಯಮವನ್ನು ತಿಳಿಸಿರಿ.

---

---

---

6. ವಿದ್ಯುತ್ ಮೋಟಾರ್ ತತ್ವವನ್ನು ತಿಳಿಸಿ.

---

---

---

7. ಪರ್ಯಾಯ ವಿದ್ಯುತ್ ಪ್ರವಾಹ ಎಂದರೇನು?

---

---

8. ವಿದ್ಯುತ್ ಮಂಡಲದಲ್ಲಿ ಬಳಸುವ ಯಾವುದಾರು ಎರಡು ಸುರಕ್ಷಾ ಕ್ರಮಗಳನ್ನು ಹೆಸರಿಸಿ.

---

---

9. ಗೃಹವಿದ್ಯುತ್ ಮಂಡಲಗಳಲ್ಲಿ ಉಂಟಾಗುವ ಓವರ್ ಲೋಡ್ ತಪ್ಪಿಸಲು ಯಾವ ಮುನ್ಸೆಚ್‌ರಿಕೆ ಕ್ರಮ ತೆಗೆದುಕೊಳ್ಳಬೇಕು?

---

---

---

10. ಕಾಂತಕ್ಕೇತ್ರವನ್ನು ಉಂಟುಮಾಡುವ ಎರಡು ವಿಧಾನಗಳನ್ನು ತಿಳಿಸಿ.

---

---

11. ನೇರ ವಿದ್ಯುತ್ ಪ್ರವಾಹದ ಕೆಲವು ಆಕರ್ಗಳನ್ನು ಹೆಸರಿಸಿ.

---

---

## ಅಧ್ಯಾಯ-13 ಬೆಳಕು ಪ್ರತಿಫಲನ ಮತ್ತು ವಕ್ಷೀಭವನ

1. ಬೆಳಕಿನ ಪ್ರತಿಫಲನದ ನಿಯಮಗಳನ್ನು ಬರೆಯಿರಿ.

---

---

---

---

---

2. ಮಸೂರದ ಸೂತ್ರ ಬರೆಯಿರಿ.

---

---

---

---

---

3. ಹೀನ ಮತ್ತು ನಿಮ್ಮ ದರ್ಪಣಾದ ಉಪಯೋಗಗಳನ್ನು ತಿಳಿಸಿ.

---

---

---

---

---

4. ವಾಹನಗಳ ಹಿನ್ನೋಟ ಕನ್ನಡಿಯಾಗಿ ಬಳಸಲು ಹೀನದರ್ಪಣಕ್ಕೆ ಆದ್ಯತೆ ನೀಡುತ್ತೇವೆ. ಏಕೆ?

---

---

---

---

---

5. ಸ್ನೇಹ ನಿಯಮವನ್ನು ತಿಳಿಸಿ.

---

---

---

---

6. ದರ್ಶಣದ ಸೂತ್ರ ಬರೆಯಿರಿ.

---

---

---

---

5. ಹೀನ ಮತ್ತು ನಿಮ್ಮ ಮಸೂರಗಳಿಗಿರುವ ವ್ಯತ್ಯಾಸ ಬರೆಯಿರಿ.


6. ಒಂದು ಗೋಳಿಯ ದರ್ಶಣದ ವಕ್ತಾ ಶ್ರೀಜ್ಯ 20ಸೆಂ.ಮೀ ಇದೆ. ಹಾಗಾದರೆ ಅದರ ಸಂಗಮ ದೂರ ಎಪ್ಪು?

---

---

---

---

7. ಮಸೂರದ ಸಾಮಧ್ಯವನ್ನು ಲೆಕ್ಕಿಸುವ ಸೂತ್ರ ಬರೆಯಿರಿ. ಇದನ್ನು ಅಳೆಯುವ ಮಾನ ಯಾವುದು?

---

---

---

8. ನಿಮ್ಮ ದರ್ಶಕಾದ ಪ್ರಥಾನ ಸಂಗಮವನ್ನು ವ್ಯಾಖ್ಯಾನಿಸಿ.

---

---

---

9. ಹೀನದರ್ಶಕಾದ ಉಪಯೋಗಗಳನ್ನು ಬರೆಯಿರಿ.

---

---

---

10. ಮಸೂರದ ವರ್ಣನೆ ಎಂದರೇನು?

---

---

11. ವಕ್ತೀಭವನ ಸೂಚ್ಯಂಕ ಎಂದರೇನು?

---

---

12. ವಜ್ರದ ವಕ್ತೀಭವನ ಸೂಚ್ಯಂಕವು  $2.42$  ಇಡೆ. ಈ ಹೇಳಿಕೆಯ ಅರ್ಥವೇನು?

---

---

## ಅಧ್ಯಾಯ-14 ಮಾನವನ ಕಣ್ಣ ಮತ್ತು ವರ್ಣಮಯ ಜಗತ್ತು

1. ಕಣ್ಣಿನ ಹೊಂದಾಣಿಕೆ ಎಂದರೇನು?

---

---

---

2. ಸಮೀಪ ದೃಷ್ಟಿ ಎಂದರೇನು? ಅದನ್ನು ನಿರ್ವಾರಿಸಲು ಬಳಸುವ ಮೂಲ ಯಾವುದು?

---

---

---

3. ತೆಂಡಾಲ್ ಪರಿಣಾಮ ಎಂದರೇನು?

---

---

ಇವುಗಳಿಗೆ ಕಾರಣಗಳನ್ನು ತಿಳಿಸಿ.

- ಎ) ನಿಸರ್ಗದಲ್ಲಿ ಕಾಮನಬಿಲ್ಲು ಉಂಟಾಗುವಿಕೆ.

---

---

---

- ಬಿ) ವಯಸ್ಸಾದವರಲ್ಲಿ ಕಣ್ಣ ತನ್ನ ಹೊಂದಾಣಿಕೆ ಸಾಮರ್ಥ್ಯವನ್ನು ಕಡೆದುಹೊಳ್ಳುತ್ತದೆ.

---

---

---

4. ದೂರದೃಷ್ಟಿದೋಷಕ್ಕೆ ಕಾರಣಗಳನ್ನು ಮತ್ತು ಪರಿಹಾರ ತಿಳಿಸಿ.

---

---

---

---

5. ಬೆಳಕಿನ ವರ್ಣವಿಭಜನೆ ಎಂದರೇನು?

---

---

6. ನಕ್ಕಲುಗಳು ಕೆಲವೊಮ್ಮೆ ಪ್ರಕಾಶಮಾನವಾಗಿ ಮತ್ತು ಕೆಲವೊಮ್ಮೆ ಕಂದಿದಂತೆ ಕಾಣಲು ಕಾರಣವೇನು?

---

---

---

7. ಸೂರ್ಯನು ಮಂಜಾನೆ ಕೆಂಪಗಿರಲು ಕಾರಣವೇನು?

---

---

8. ಗಗನಯಾತ್ರಿಗೆ ಆಕಾಶವು ನೀಲಿಯಾಗಿ ಕಾಣದ ಕಷ್ಟಗೆ ಕಾಣಲು ಕಾರಣವೇನು?

---

---

## ಅಧ್ಯಾಯ-15. ಶಕ್ತಿಯ ಆಕರಗಳು

1. ಶಕ್ತಿಯ ಉತ್ತಮ ಆಕರದ ಲಕ್ಷಣಗಳನ್ನು ತಿಳಿಸಿ.

---

---

---

---

---

2. ನವೀಕರಿಸುವ ಮತ್ತು ನವೀಕರಿಸಲಾಗದ ಶಕ್ತಿಯ ಆಕರಗಳಿಗಿರುವ ವ್ಯತ್ಯಾಸ ಬರೆಯಿರಿ.

---

---

---

---

---

3. ಎ) ಸೌರಶಕ್ತಿ      ಬಿ) ಜ್ಯೇಷ್ಠ ಅನಿಲ ಇವುಗಳ ಬಳಕೆಯಿಂದ ಆಗುವ ಅನುಕೂಲಗಳೇನು?

---

---

---

---

---

4. ಸೌರಕೋಶದ ಅನ್ವಯಗಳನ್ನು ಪಟ್ಟಿಮಾಡಿ.

---

---

---

---

---

5. ಕಾರಣ ಹೊಡಿ.

- ಎ) ಸೌರ ಕುಕ್ಕರೊನ ಒಳಗೆ ಮತ್ತು ಹೊರಗೆ ಕಪ್ಪು ಬಣ್ಣ ಬಳಿದಿರುತ್ತಾರೆ.

---

---

---

ಬಿ) ಸೌರ ಕುಕ್ಕರ್ಗಳಿಗೆ ಗಾಜಿನ ಮುಚ್ಚೆಗಳನ್ನು ತ್ವರಿತವಾಗಿ ಪಡುತ್ತಿದೆ.

---

---

ಸಿ) ಸೌದೆ ಉತ್ತಮ ಇಂಥನವಲ್ಲ.

---

---

6. ಜಲಪಿದ್ಯುತ್ತಿ ಶಕ್ತಿ ಮತ್ತು ನ್ಯೂಟ್ರಿಯೋಫಿಲ್ ಶಕ್ತಿಗಿಂತ ಕಡಿಮೆ ಹಾನಿಕಾರಕ ಹೇಗೆ?

---

---

---

---

7. ಆದರ್ಶ ಶಕ್ತಿ ಆಕರಢ ಗುಣಗಳಾವುವು?

---

---

---

---

8. ಸೌರಕುಕ್ಕರ್ ಬಳಕೆಯಿಂದ ಆಗುವ ಅನುಕೂಲ ಮತ್ತು ಅನಾನುಕೂಲಗಳನ್ನು ಬರೆಯಿರಿ.

---

---

---

---

9. ಸೌರಕೋಶವು ಬಿಸಿಲಿಗೆ ಒಡ್ಡಿದಾಗ ಎಷ್ಟು ವೋಲ್ವೇಜ್ ಶಕ್ತಿ ಮತ್ತು ಎಷ್ಟು ಸಾಮರ್ಥ್ಯದ ವಿದುಷಕ್ಕಿ ಉತ್ಪತ್ತಿ ಮಾಡುತ್ತದೆ?

---

---

---

---

10. ಪವನಶಕ್ತಿ ಉತ್ಪಾದಿಸಲು, ಟಿಬ್ಬೆಂನ್ ಜವ ನಿರ್ವಹಿಸಲು ಗಾಳಿಯ ಜವ ಎಷ್ಟಿರಬೇಕು?

---

---

---

---

TAKHMAK PREDIKSI INSTRUMEN BOLA DAN PENGETAHUAN

<p>Permainan bola ini dimainkan dengan menggunakan instrumen bantuan teknologi. Instrumen tersebut adalah komputer dan televisi. Komputer digunakan untuk mengontrol bola dan televisi digunakan untuk menonton permainan.</p>	<p>Permainan bola ini dimainkan dengan menggunakan instrumen bantuan teknologi. Instrumen tersebut adalah komputer dan televisi. Komputer digunakan untuk mengontrol bola dan televisi digunakan untuk menonton permainan.</p>	<p>Permainan bola ini dimainkan dengan menggunakan instrumen bantuan teknologi. Instrumen tersebut adalah komputer dan televisi. Komputer digunakan untuk mengontrol bola dan televisi digunakan untuk menonton permainan.</p>	<p>Permainan bola ini dimainkan dengan menggunakan instrumen bantuan teknologi. Instrumen tersebut adalah komputer dan televisi. Komputer digunakan untuk mengontrol bola dan televisi digunakan untuk menonton permainan.</p>																																																																
<table border="1" style="width: 100%; border-collapse: collapse;"> <tr> <td style="width: 50%;">I</td> <td style="width: 50%;">II</td> </tr> <tr> <td style="text-align: center;">1</td> <td style="text-align: center;">1</td> </tr> <tr> <td style="text-align: center;">III</td> <td style="text-align: center;">IV</td> </tr> <tr> <td style="text-align: center;">1</td> <td style="text-align: center;">1</td> </tr> <tr> <td style="text-align: center;">V</td> <td style="text-align: center;">VI</td> </tr> <tr> <td style="text-align: center;">1</td> <td style="text-align: center;">1</td> </tr> <tr> <td style="text-align: center;">VII</td> <td style="text-align: center;">VIII</td> </tr> <tr> <td style="text-align: center;">1</td> <td style="text-align: center;">1</td> </tr> </table>	I	II	1	1	III	IV	1	1	V	VI	1	1	VII	VIII	1	1	<table border="1" style="width: 100%; border-collapse: collapse;"> <tr> <td style="width: 50%;">I</td> <td style="width: 50%;">II</td> </tr> <tr> <td style="text-align: center;">1</td> <td style="text-align: center;">1</td> </tr> <tr> <td style="text-align: center;">III</td> <td style="text-align: center;">IV</td> </tr> <tr> <td style="text-align: center;">1</td> <td style="text-align: center;">1</td> </tr> <tr> <td style="text-align: center;">V</td> <td style="text-align: center;">VI</td> </tr> <tr> <td style="text-align: center;">1</td> <td style="text-align: center;">1</td> </tr> <tr> <td style="text-align: center;">VII</td> <td style="text-align: center;">VIII</td> </tr> <tr> <td style="text-align: center;">1</td> <td style="text-align: center;">1</td> </tr> </table>	I	II	1	1	III	IV	1	1	V	VI	1	1	VII	VIII	1	1	<table border="1" style="width: 100%; border-collapse: collapse;"> <tr> <td style="width: 50%;">I</td> <td style="width: 50%;">II</td> </tr> <tr> <td style="text-align: center;">1</td> <td style="text-align: center;">1</td> </tr> <tr> <td style="text-align: center;">III</td> <td style="text-align: center;">IV</td> </tr> <tr> <td style="text-align: center;">1</td> <td style="text-align: center;">1</td> </tr> <tr> <td style="text-align: center;">V</td> <td style="text-align: center;">VI</td> </tr> <tr> <td style="text-align: center;">1</td> <td style="text-align: center;">1</td> </tr> <tr> <td style="text-align: center;">VII</td> <td style="text-align: center;">VIII</td> </tr> <tr> <td style="text-align: center;">1</td> <td style="text-align: center;">1</td> </tr> </table>	I	II	1	1	III	IV	1	1	V	VI	1	1	VII	VIII	1	1	<table border="1" style="width: 100%; border-collapse: collapse;"> <tr> <td style="width: 50%;">I</td> <td style="width: 50%;">II</td> </tr> <tr> <td style="text-align: center;">1</td> <td style="text-align: center;">1</td> </tr> <tr> <td style="text-align: center;">III</td> <td style="text-align: center;">IV</td> </tr> <tr> <td style="text-align: center;">1</td> <td style="text-align: center;">1</td> </tr> <tr> <td style="text-align: center;">V</td> <td style="text-align: center;">VI</td> </tr> <tr> <td style="text-align: center;">1</td> <td style="text-align: center;">1</td> </tr> <tr> <td style="text-align: center;">VII</td> <td style="text-align: center;">VIII</td> </tr> <tr> <td style="text-align: center;">1</td> <td style="text-align: center;">1</td> </tr> </table>	I	II	1	1	III	IV	1	1	V	VI	1	1	VII	VIII	1	1
I	II																																																																		
1	1																																																																		
III	IV																																																																		
1	1																																																																		
V	VI																																																																		
1	1																																																																		
VII	VIII																																																																		
1	1																																																																		
I	II																																																																		
1	1																																																																		
III	IV																																																																		
1	1																																																																		
V	VI																																																																		
1	1																																																																		
VII	VIII																																																																		
1	1																																																																		
I	II																																																																		
1	1																																																																		
III	IV																																																																		
1	1																																																																		
V	VI																																																																		
1	1																																																																		
VII	VIII																																																																		
1	1																																																																		
I	II																																																																		
1	1																																																																		
III	IV																																																																		
1	1																																																																		
V	VI																																																																		
1	1																																																																		
VII	VIII																																																																		
1	1																																																																		
<table border="1" style="width: 100%; border-collapse: collapse;"> <tr> <td style="width: 50%;">I</td> <td style="width: 50%;">II</td> </tr> <tr> <td style="text-align: center;">1</td> <td style="text-align: center;">1</td> </tr> <tr> <td style="text-align: center;">III</td> <td style="text-align: center;">IV</td> </tr> <tr> <td style="text-align: center;">1</td> <td style="text-align: center;">1</td> </tr> <tr> <td style="text-align: center;">V</td> <td style="text-align: center;">VI</td> </tr> <tr> <td style="text-align: center;">1</td> <td style="text-align: center;">1</td> </tr> <tr> <td style="text-align: center;">VII</td> <td style="text-align: center;">VIII</td> </tr> <tr> <td style="text-align: center;">1</td> <td style="text-align: center;">1</td> </tr> </table>	I	II	1	1	III	IV	1	1	V	VI	1	1	VII	VIII	1	1	<table border="1" style="width: 100%; border-collapse: collapse;"> <tr> <td style="width: 50%;">I</td> <td style="width: 50%;">II</td> </tr> <tr> <td style="text-align: center;">1</td> <td style="text-align: center;">1</td> </tr> <tr> <td style="text-align: center;">III</td> <td style="text-align: center;">IV</td> </tr> <tr> <td style="text-align: center;">1</td> <td style="text-align: center;">1</td> </tr> <tr> <td style="text-align: center;">V</td> <td style="text-align: center;">VI</td> </tr> <tr> <td style="text-align: center;">1</td> <td style="text-align: center;">1</td> </tr> <tr> <td style="text-align: center;">VII</td> <td style="text-align: center;">VIII</td> </tr> <tr> <td style="text-align: center;">1</td> <td style="text-align: center;">1</td> </tr> </table>	I	II	1	1	III	IV	1	1	V	VI	1	1	VII	VIII	1	1	<table border="1" style="width: 100%; border-collapse: collapse;"> <tr> <td style="width: 50%;">I</td> <td style="width: 50%;">II</td> </tr> <tr> <td style="text-align: center;">1</td> <td style="text-align: center;">1</td> </tr> <tr> <td style="text-align: center;">III</td> <td style="text-align: center;">IV</td> </tr> <tr> <td style="text-align: center;">1</td> <td style="text-align: center;">1</td> </tr> <tr> <td style="text-align: center;">V</td> <td style="text-align: center;">VI</td> </tr> <tr> <td style="text-align: center;">1</td> <td style="text-align: center;">1</td> </tr> <tr> <td style="text-align: center;">VII</td> <td style="text-align: center;">VIII</td> </tr> <tr> <td style="text-align: center;">1</td> <td style="text-align: center;">1</td> </tr> </table>	I	II	1	1	III	IV	1	1	V	VI	1	1	VII	VIII	1	1	<table border="1" style="width: 100%; border-collapse: collapse;"> <tr> <td style="width: 50%;">I</td> <td style="width: 50%;">II</td> </tr> <tr> <td style="text-align: center;">1</td> <td style="text-align: center;">1</td> </tr> <tr> <td style="text-align: center;">III</td> <td style="text-align: center;">IV</td> </tr> <tr> <td style="text-align: center;">1</td> <td style="text-align: center;">1</td> </tr> <tr> <td style="text-align: center;">V</td> <td style="text-align: center;">VI</td> </tr> <tr> <td style="text-align: center;">1</td> <td style="text-align: center;">1</td> </tr> <tr> <td style="text-align: center;">VII</td> <td style="text-align: center;">VIII</td> </tr> <tr> <td style="text-align: center;">1</td> <td style="text-align: center;">1</td> </tr> </table>	I	II	1	1	III	IV	1	1	V	VI	1	1	VII	VIII	1	1
I	II																																																																		
1	1																																																																		
III	IV																																																																		
1	1																																																																		
V	VI																																																																		
1	1																																																																		
VII	VIII																																																																		
1	1																																																																		
I	II																																																																		
1	1																																																																		
III	IV																																																																		
1	1																																																																		
V	VI																																																																		
1	1																																																																		
VII	VIII																																																																		
1	1																																																																		
I	II																																																																		
1	1																																																																		
III	IV																																																																		
1	1																																																																		
V	VI																																																																		
1	1																																																																		
VII	VIII																																																																		
1	1																																																																		
I	II																																																																		
1	1																																																																		
III	IV																																																																		
1	1																																																																		
V	VI																																																																		
1	1																																																																		
VII	VIII																																																																		
1	1																																																																		
<table border="1" style="width: 100%; border-collapse: collapse;"> <tr> <td style="width: 50%;">I</td> <td style="width: 50%;">II</td> </tr> <tr> <td style="text-align: center;">1</td> <td style="text-align: center;">1</td> </tr> <tr> <td style="text-align: center;">III</td> <td style="text-align: center;">IV</td> </tr> <tr> <td style="text-align: center;">1</td> <td style="text-align: center;">1</td> </tr> <tr> <td style="text-align: center;">V</td> <td style="text-align: center;">VI</td> </tr> <tr> <td style="text-align: center;">1</td> <td style="text-align: center;">1</td> </tr> <tr> <td style="text-align: center;">VII</td> <td style="text-align: center;">VIII</td> </tr> <tr> <td style="text-align: center;">1</td> <td style="text-align: center;">1</td> </tr> </table>	I	II	1	1	III	IV	1	1	V	VI	1	1	VII	VIII	1	1	<table border="1" style="width: 100%; border-collapse: collapse;"> <tr> <td style="width: 50%;">I</td> <td style="width: 50%;">II</td> </tr> <tr> <td style="text-align: center;">1</td> <td style="text-align: center;">1</td> </tr> <tr> <td style="text-align: center;">III</td> <td style="text-align: center;">IV</td> </tr> <tr> <td style="text-align: center;">1</td> <td style="text-align: center;">1</td> </tr> <tr> <td style="text-align: center;">V</td> <td style="text-align: center;">VI</td> </tr> <tr> <td style="text-align: center;">1</td> <td style="text-align: center;">1</td> </tr> <tr> <td style="text-align: center;">VII</td> <td style="text-align: center;">VIII</td> </tr> <tr> <td style="text-align: center;">1</td> <td style="text-align: center;">1</td> </tr> </table>	I	II	1	1	III	IV	1	1	V	VI	1	1	VII	VIII	1	1	<table border="1" style="width: 100%; border-collapse: collapse;"> <tr> <td style="width: 50%;">I</td> <td style="width: 50%;">II</td> </tr> <tr> <td style="text-align: center;">1</td> <td style="text-align: center;">1</td> </tr> <tr> <td style="text-align: center;">III</td> <td style="text-align: center;">IV</td> </tr> <tr> <td style="text-align: center;">1</td> <td style="text-align: center;">1</td> </tr> <tr> <td style="text-align: center;">V</td> <td style="text-align: center;">VI</td> </tr> <tr> <td style="text-align: center;">1</td> <td style="text-align: center;">1</td> </tr> <tr> <td style="text-align: center;">VII</td> <td style="text-align: center;">VIII</td> </tr> <tr> <td style="text-align: center;">1</td> <td style="text-align: center;">1</td> </tr> </table>	I	II	1	1	III	IV	1	1	V	VI	1	1	VII	VIII	1	1	<table border="1" style="width: 100%; border-collapse: collapse;"> <tr> <td style="width: 50%;">I</td> <td style="width: 50%;">II</td> </tr> <tr> <td style="text-align: center;">1</td> <td style="text-align: center;">1</td> </tr> <tr> <td style="text-align: center;">III</td> <td style="text-align: center;">IV</td> </tr> <tr> <td style="text-align: center;">1</td> <td style="text-align: center;">1</td> </tr> <tr> <td style="text-align: center;">V</td> <td style="text-align: center;">VI</td> </tr> <tr> <td style="text-align: center;">1</td> <td style="text-align: center;">1</td> </tr> <tr> <td style="text-align: center;">VII</td> <td style="text-align: center;">VIII</td> </tr> <tr> <td style="text-align: center;">1</td> <td style="text-align: center;">1</td> </tr> </table>	I	II	1	1	III	IV	1	1	V	VI	1	1	VII	VIII	1	1
I	II																																																																		
1	1																																																																		
III	IV																																																																		
1	1																																																																		
V	VI																																																																		
1	1																																																																		
VII	VIII																																																																		
1	1																																																																		
I	II																																																																		
1	1																																																																		
III	IV																																																																		
1	1																																																																		
V	VI																																																																		
1	1																																																																		
VII	VIII																																																																		
1	1																																																																		
I	II																																																																		
1	1																																																																		
III	IV																																																																		
1	1																																																																		
V	VI																																																																		
1	1																																																																		
VII	VIII																																																																		
1	1																																																																		
I	II																																																																		
1	1																																																																		
III	IV																																																																		
1	1																																																																		
V	VI																																																																		
1	1																																																																		
VII	VIII																																																																		
1	1																																																																		
<table border="1" style="width: 100%; border-collapse: collapse;"> <tr> <td style="width: 50%;">I</td> <td style="width: 50%;">II</td> </tr> <tr> <td style="text-align: center;">1</td> <td style="text-align: center;">1</td> </tr> <tr> <td style="text-align: center;">III</td> <td style="text-align: center;">IV</td> </tr> <tr> <td style="text-align: center;">1</td> <td style="text-align: center;">1</td> </tr> <tr> <td style="text-align: center;">V</td> <td style="text-align: center;">VI</td> </tr> <tr> <td style="text-align: center;">1</td> <td style="text-align: center;">1</td> </tr> <tr> <td style="text-align: center;">VII</td> <td style="text-align: center;">VIII</td> </tr> <tr> <td style="text-align: center;">1</td> <td style="text-align: center;">1</td> </tr> </table>	I	II	1	1	III	IV	1	1	V	VI	1	1	VII	VIII	1	1	<table border="1" style="width: 100%; border-collapse: collapse;"> <tr> <td style="width: 50%;">I</td> <td style="width: 50%;">II</td> </tr> <tr> <td style="text-align: center;">1</td> <td style="text-align: center;">1</td> </tr> <tr> <td style="text-align: center;">III</td> <td style="text-align: center;">IV</td> </tr> <tr> <td style="text-align: center;">1</td> <td style="text-align: center;">1</td> </tr> <tr> <td style="text-align: center;">V</td> <td style="text-align: center;">VI</td> </tr> <tr> <td style="text-align: center;">1</td> <td style="text-align: center;">1</td> </tr> <tr> <td style="text-align: center;">VII</td> <td style="text-align: center;">VIII</td> </tr> <tr> <td style="text-align: center;">1</td> <td style="text-align: center;">1</td> </tr> </table>	I	II	1	1	III	IV	1	1	V	VI	1	1	VII	VIII	1	1	<table border="1" style="width: 100%; border-collapse: collapse;"> <tr> <td style="width: 50%;">I</td> <td style="width: 50%;">II</td> </tr> <tr> <td style="text-align: center;">1</td> <td style="text-align: center;">1</td> </tr> <tr> <td style="text-align: center;">III</td> <td style="text-align: center;">IV</td> </tr> <tr> <td style="text-align: center;">1</td> <td style="text-align: center;">1</td> </tr> <tr> <td style="text-align: center;">V</td> <td style="text-align: center;">VI</td> </tr> <tr> <td style="text-align: center;">1</td> <td style="text-align: center;">1</td> </tr> <tr> <td style="text-align: center;">VII</td> <td style="text-align: center;">VIII</td> </tr> <tr> <td style="text-align: center;">1</td> <td style="text-align: center;">1</td> </tr> </table>	I	II	1	1	III	IV	1	1	V	VI	1	1	VII	VIII	1	1	<table border="1" style="width: 100%; border-collapse: collapse;"> <tr> <td style="width: 50%;">I</td> <td style="width: 50%;">II</td> </tr> <tr> <td style="text-align: center;">1</td> <td style="text-align: center;">1</td> </tr> <tr> <td style="text-align: center;">III</td> <td style="text-align: center;">IV</td> </tr> <tr> <td style="text-align: center;">1</td> <td style="text-align: center;">1</td> </tr> <tr> <td style="text-align: center;">V</td> <td style="text-align: center;">VI</td> </tr> <tr> <td style="text-align: center;">1</td> <td style="text-align: center;">1</td> </tr> <tr> <td style="text-align: center;">VII</td> <td style="text-align: center;">VIII</td> </tr> <tr> <td style="text-align: center;">1</td> <td style="text-align: center;">1</td> </tr> </table>	I	II	1	1	III	IV	1	1	V	VI	1	1	VII	VIII	1	1
I	II																																																																		
1	1																																																																		
III	IV																																																																		
1	1																																																																		
V	VI																																																																		
1	1																																																																		
VII	VIII																																																																		
1	1																																																																		
I	II																																																																		
1	1																																																																		
III	IV																																																																		
1	1																																																																		
V	VI																																																																		
1	1																																																																		
VII	VIII																																																																		
1	1																																																																		
I	II																																																																		
1	1																																																																		
III	IV																																																																		
1	1																																																																		
V	VI																																																																		
1	1																																																																		
VII	VIII																																																																		
1	1																																																																		
I	II																																																																		
1	1																																																																		
III	IV																																																																		
1	1																																																																		
V	VI																																																																		
1	1																																																																		
VII	VIII																																																																		
1	1																																																																		
<table border="1" style="width: 100%; border-collapse: collapse;"> <tr> <td style="width: 50%;">I</td> <td style="width: 50%;">II</td> </tr> <tr> <td style="text-align: center;">1</td> <td style="text-align: center;">1</td> </tr> <tr> <td style="text-align: center;">III</td> <td style="text-align: center;">IV</td> </tr> <tr> <td style="text-align: center;">1</td> <td style="text-align: center;">1</td> </tr> <tr> <td style="text-align: center;">V</td> <td style="text-align: center;">VI</td> </tr> <tr> <td style="text-align: center;">1</td> <td style="text-align: center;">1</td> </tr> <tr> <td style="text-align: center;">VII</td> <td style="text-align: center;">VIII</td> </tr> <tr> <td style="text-align: center;">1</td> <td style="text-align: center;">1</td> </tr> </table>	I	II	1	1	III	IV	1	1	V	VI	1	1	VII	VIII	1	1	<table border="1" style="width: 100%; border-collapse: collapse;"> <tr> <td style="width: 50%;">I</td> <td style="width: 50%;">II</td> </tr> <tr> <td style="text-align: center;">1</td> <td style="text-align: center;">1</td> </tr> <tr> <td style="text-align: center;">III</td> <td style="text-align: center;">IV</td> </tr> <tr> <td style="text-align: center;">1</td> <td style="text-align: center;">1</td> </tr> <tr> <td style="text-align: center;">V</td> <td style="text-align: center;">VI</td> </tr> <tr> <td style="text-align: center;">1</td> <td style="text-align: center;">1</td> </tr> <tr> <td style="text-align: center;">VII</td> <td style="text-align: center;">VIII</td> </tr> <tr> <td style="text-align: center;">1</td> <td style="text-align: center;">1</td> </tr> </table>	I	II	1	1	III	IV	1	1	V	VI	1	1	VII	VIII	1	1	<table border="1" style="width: 100%; border-collapse: collapse;"> <tr> <td style="width: 50%;">I</td> <td style="width: 50%;">II</td> </tr> <tr> <td style="text-align: center;">1</td> <td style="text-align: center;">1</td> </tr> <tr> <td style="text-align: center;">III</td> <td style="text-align: center;">IV</td> </tr> <tr> <td style="text-align: center;">1</td> <td style="text-align: center;">1</td> </tr> <tr> <td style="text-align: center;">V</td> <td style="text-align: center;">VI</td> </tr> <tr> <td style="text-align: center;">1</td> <td style="text-align: center;">1</td> </tr> <tr> <td style="text-align: center;">VII</td> <td style="text-align: center;">VIII</td> </tr> <tr> <td style="text-align: center;">1</td> <td style="text-align: center;">1</td> </tr> </table>	I	II	1	1	III	IV	1	1	V	VI	1	1	VII	VIII	1	1	<table border="1" style="width: 100%; border-collapse: collapse;"> <tr> <td style="width: 50%;">I</td> <td style="width: 50%;">II</td> </tr> <tr> <td style="text-align: center;">1</td> <td style="text-align: center;">1</td> </tr> <tr> <td style="text-align: center;">III</td> <td style="text-align: center;">IV</td> </tr> <tr> <td style="text-align: center;">1</td> <td style="text-align: center;">1</td> </tr> <tr> <td style="text-align: center;">V</td> <td style="text-align: center;">VI</td> </tr> <tr> <td style="text-align: center;">1</td> <td style="text-align: center;">1</td> </tr> <tr> <td style="text-align: center;">VII</td> <td style="text-align: center;">VIII</td> </tr> <tr> <td style="text-align: center;">1</td> <td style="text-align: center;">1</td> </tr> </table>	I	II	1	1	III	IV	1	1	V	VI	1	1	VII	VIII	1	1
I	II																																																																		
1	1																																																																		
III	IV																																																																		
1	1																																																																		
V	VI																																																																		
1	1																																																																		
VII	VIII																																																																		
1	1																																																																		
I	II																																																																		
1	1																																																																		
III	IV																																																																		
1	1																																																																		
V	VI																																																																		
1	1																																																																		
VII	VIII																																																																		
1	1																																																																		
I	II																																																																		
1	1																																																																		
III	IV																																																																		
1	1																																																																		
V	VI																																																																		
1	1																																																																		
VII	VIII																																																																		
1	1																																																																		
I	II																																																																		
1	1																																																																		
III	IV																																																																		
1	1																																																																		
V	VI																																																																		
1	1																																																																		
VII	VIII																																																																		
1	1																																																																		
<table border="1" style="width: 100%; border-collapse: collapse;"> <tr> <td style="width: 50%;">I</td> <td style="width: 50%;">II</td> </tr> <tr> <td style="text-align: center;">1</td> <td style="text-align: center;">1</td> </tr> <tr> <td style="text-align: center;">III</td> <td style="text-align: center;">IV</td> </tr> <tr> <td style="text-align: center;">1</td> <td style="text-align: center;">1</td> </tr> <tr> <td style="text-align: center;">V</td> <td style="text-align: center;">VI</td> </tr> <tr> <td style="text-align: center;">1</td> <td style="text-align: center;">1</td> </tr> <tr> <td style="text-align: center;">VII</td> <td style="text-align: center;">VIII</td> </tr> <tr> <td style="text-align: center;">1</td> <td style="text-align: center;">1</td> </tr> </table>	I	II	1	1	III	IV	1	1	V	VI	1	1	VII	VIII	1	1	<table border="1" style="width: 100%; border-collapse: collapse;"> <tr> <td style="width: 50%;">I</td> <td style="width: 50%;">II</td> </tr> <tr> <td style="text-align: center;">1</td> <td style="text-align: center;">1</td> </tr> <tr> <td style="text-align: center;">III</td> <td style="text-align: center;">IV</td> </tr> <tr> <td style="text-align: center;">1</td> <td style="text-align: center;">1</td> </tr> <tr> <td style="text-align: center;">V</td> <td style="text-align: center;">VI</td> </tr> <tr> <td style="text-align: center;">1</td> <td style="text-align: center;">1</td> </tr> <tr> <td style="text-align: center;">VII</td> <td style="text-align: center;">VIII</td> </tr> <tr> <td style="text-align: center;">1</td> <td style="text-align: center;">1</td> </tr> </table>	I	II	1	1	III	IV	1	1	V	VI	1	1	VII	VIII	1	1	<table border="1" style="width: 100%; border-collapse: collapse;"> <tr> <td style="width: 50%;">I</td> <td style="width: 50%;">II</td> </tr> <tr> <td style="text-align: center;">1</td> <td style="text-align: center;">1</td> </tr> <tr> <td style="text-align: center;">III</td> <td style="text-align: center;">IV</td> </tr> <tr> <td style="text-align: center;">1</td> <td style="text-align: center;">1</td> </tr> <tr> <td style="text-align: center;">V</td> <td style="text-align: center;">VI</td> </tr> <tr> <td style="text-align: center;">1</td> <td style="text-align: center;">1</td> </tr> <tr> <td style="text-align: center;">VII</td> <td style="text-align: center;">VIII</td> </tr> <tr> <td style="text-align: center;">1</td> <td style="text-align: center;">1</td> </tr> </table>	I	II	1	1	III	IV	1	1	V	VI	1	1	VII	VIII	1	1	<table border="1" style="width: 100%; border-collapse: collapse;"> <tr> <td style="width: 50%;">I</td> <td style="width: 50%;">II</td> </tr> <tr> <td style="text-align: center;">1</td> <td style="text-align: center;">1</td> </tr> <tr> <td style="text-align: center;">III</td> <td style="text-align: center;">IV</td> </tr> <tr> <td style="text-align: center;">1</td> <td style="text-align: center;">1</td> </tr> <tr> <td style="text-align: center;">V</td> <td style="text-align: center;">VI</td> </tr> <tr> <td style="text-align: center;">1</td> <td style="text-align: center;">1</td> </tr> <tr> <td style="text-align: center;">VII</td> <td style="text-align: center;">VIII</td> </tr> <tr> <td style="text-align: center;">1</td> <td style="text-align: center;">1</td> </tr> </table>	I	II	1	1	III	IV	1	1	V	VI	1	1	VII	VIII	1	1
I	II																																																																		
1	1																																																																		
III	IV																																																																		
1	1																																																																		
V	VI																																																																		
1	1																																																																		
VII	VIII																																																																		
1	1																																																																		
I	II																																																																		
1	1																																																																		
III	IV																																																																		
1	1																																																																		
V	VI																																																																		
1	1																																																																		
VII	VIII																																																																		
1	1																																																																		
I	II																																																																		
1	1																																																																		
III	IV																																																																		
1	1																																																																		
V	VI																																																																		
1	1																																																																		
VII	VIII																																																																		
1	1																																																																		
I	II																																																																		
1	1																																																																		
III	IV																																																																		
1	1																																																																		
V	VI																																																																		
1	1																																																																		
VII	VIII																																																																		
1	1																																																																		
<table border="1" style="width: 100%; border-collapse: collapse;"> <tr> <td style="width: 50%;">I</td> <td style="width: 50%;">II</td> </tr> <tr> <td style="text-align: center;">1</td> <td style="text-align: center;">1</td> </tr> <tr> <td style="text-align: center;">III</td> <td style="text-align: center;">IV</td> </tr> <tr> <td style="text-align: center;">1</td> <td style="text-align: center;">1</td> </tr> <tr> <td style="text-align: center;">V</td> <td style="text-align: center;">VI</td> </tr> <tr> <td style="text-align: center;">1</td> <td style="text-align: center;">1</td> </tr> <tr> <td style="text-align: center;">VII</td> <td style="text-align: center;">VIII</td> </tr> <tr> <td style="text-align: center;">1</td> <td style="text-align: center;">1</td> </tr> </table>	I	II	1	1	III	IV	1	1	V	VI	1	1	VII	VIII	1	1	<table border="1" style="width: 100%; border-collapse: collapse;"> <tr> <td style="width: 50%;">I</td> <td style="width: 50%;">II</td> </tr> <tr> <td style="text-align: center;">1</td> <td style="text-align: center;">1</td> </tr> <tr> <td style="text-align: center;">III</td> <td style="text-align: center;">IV</td> </tr> <tr> <td style="text-align: center;">1</td> <td style="text-align: center;">1</td> </tr> <tr> <td style="text-align: center;">V</td> <td style="text-align: center;">VI</td> </tr> <tr> <td style="text-align: center;">1</td> <td style="text-align: center;">1</td> </tr> <tr> <td style="text-align: center;">VII</td> <td style="text-align: center;">VIII</td> </tr> <tr> <td style="text-align: center;">1</td> <td style="text-align: center;">1</td> </tr> </table>	I	II	1	1	III	IV	1	1	V	VI	1	1	VII	VIII	1	1	<table border="1" style="width: 100%; border-collapse: collapse;"> <tr> <td style="width: 50%;">I</td> <td style="width: 50%;">II</td> </tr> <tr> <td style="text-align: center;">1</td> <td style="text-align: center;">1</td> </tr> <tr> <td style="text-align: center;">III</td> <td style="text-align: center;">IV</td> </tr> <tr> <td style="text-align: center;">1</td> <td style="text-align: center;">1</td> </tr> <tr> <td style="text-align: center;">V</td> <td style="text-align: center;">VI</td> </tr> <tr> <td style="text-align: center;">1</td> <td style="text-align: center;">1</td> </tr> <tr> <td style="text-align: center;">VII</td> <td style="text-align: center;">VIII</td> </tr> <tr> <td style="text-align: center;">1</td> <td style="text-align: center;">1</td> </tr> </table>	I	II	1	1	III	IV	1	1	V	VI	1	1	VII	VIII	1	1	<table border="1" style="width: 100%; border-collapse: collapse;"> <tr> <td style="width: 50%;">I</td> <td style="width: 50%;">II</td> </tr> <tr> <td style="text-align: center;">1</td> <td style="text-align: center;">1</td> </tr> <tr> <td style="text-align: center;">III</td> <td style="text-align: center;">IV</td> </tr> <tr> <td style="text-align: center;">1</td> <td style="text-align: center;">1</td> </tr> <tr> <td style="text-align: center;">V</td> <td style="text-align: center;">VI</td> </tr> <tr> <td style="text-align: center;">1</td> <td style="text-align: center;">1</td> </tr> <tr> <td style="text-align: center;">VII</td> <td style="text-align: center;">VIII</td> </tr> <tr> <td style="text-align: center;">1</td> <td style="text-align: center;">1</td> </tr> </table>	I	II	1	1	III	IV	1	1	V	VI	1	1	VII	VIII	1	1
I	II																																																																		
1	1																																																																		
III	IV																																																																		
1	1																																																																		
V	VI																																																																		
1	1																																																																		
VII	VIII																																																																		
1	1																																																																		
I	II																																																																		
1	1																																																																		
III	IV																																																																		
1	1																																																																		
V	VI																																																																		
1	1																																																																		
VII	VIII																																																																		
1	1																																																																		
I	II																																																																		
1	1																																																																		
III	IV																																																																		
1	1																																																																		
V	VI																																																																		
1	1																																																																		
VII	VIII																																																																		
1	1																																																																		
I	II																																																																		
1	1																																																																		
III	IV																																																																		
1	1																																																																		
V	VI																																																																		
1	1																																																																		
VII	VIII																																																																		
1	1																																																																		
<table border="1" style="width: 100%; border-collapse: collapse;"> <tr> <td style="width: 50%;">I</td> <td style="width: 50%;">II</td> </tr> <tr> <td style="text-align: center;">1</td> <td style="text-align: center;">1</td> </tr> <tr> <td style="text-align: center;">III</td> <td style="text-align: center;">IV</td> </tr> <tr> <td style="text-align: center;">1</td> <td style="text-align: center;">1</td> </tr> <tr> <td style="text-align: center;">V</td> <td style="text-align: center;">VI</td> </tr> <tr> <td style="text-align: center;">1</td> <td style="text-align: center;">1</td> </tr> <tr> <td style="text-align: center;">VII</td> <td style="text-align: center;">VIII</td> </tr> <tr> <td style="text-align: center;">1</td> <td style="text-align: center;">1</td> </tr> </table>	I	II	1	1	III	IV	1	1	V	VI	1	1	VII	VIII	1	1	<table border="1" style="width: 100%; border-collapse: collapse;"> <tr> <td style="width: 50%;">I</td> <td style="width: 50%;">II</td> </tr> <tr> <td style="text-align: center;">1</td> <td style="text-align: center;">1</td> </tr> <tr> <td style="text-align: center;">III</td> <td style="text-align: center;">IV</td> </tr> <tr> <td style="text-align: center;">1</td> <td style="text-align: center;">1</td> </tr> <tr> <td style="text-align: center;">V</td> <td style="text-align: center;">VI</td> </tr> <tr> <td style="text-align: center;">1</td> <td style="text-align: center;">1</td> </tr> <tr> <td style="text-align: center;">VII</td> <td style="text-align: center;">VIII</td> </tr> <tr> <td style="text-align: center;">1</td> <td style="text-align: center;">1</td> </tr> </table>	I	II	1	1	III	IV	1	1	V	VI	1	1	VII	VIII	1	1	<table border="1" style="width: 100%; border-collapse: collapse;"> <tr> <td style="width: 50%;">I</td> <td style="width: 50%;">II</td> </tr> <tr> <td style="text-align: center;">1</td> <td style="text-align: center;">1</td> </tr> <tr> <td style="text-align: center;">III</td> <td style="text-align: center;">IV</td> </tr> <tr> <td style="text-align: center;">1</td> <td style="text-align: center;">1</td> </tr> <tr> <td style="text-align: center;">V</td> <td style="text-align: center;">VI</td> </tr> <tr> <td style="text-align: center;">1</td> <td style="text-align: center;">1</td> </tr> <tr> <td style="text-align: center;">VII</td> <td style="text-align: center;">VIII</td> </tr> <tr> <td style="text-align: center;">1</td> <td style="text-align: center;">1</td> </tr> </table>	I	II	1	1	III	IV	1	1	V	VI	1	1	VII	VIII	1	1	<table border="1" style="width: 100%; border-collapse: collapse;"> <tr> <td style="width: 50%;">I</td> <td style="width: 50%;">II</td> </tr> <tr> <td style="text-align: center;">1</td> <td style="text-align: center;">1</td> </tr> <tr> <td style="text-align: center;">III</td> <td style="text-align: center;">IV</td> </tr> <tr> <td style="text-align: center;">1</td> <td style="text-align: center;">1</td> </tr> <tr> <td style="text-align: center;">V</td> <td style="text-align: center;">VI</td> </tr> <tr> <td style="text-align: center;">1</td> <td style="text-align: center;">1</td> </tr> <tr> <td style="text-align: center;">VII</td> <td style="text-align: center;">VIII</td> </tr> <tr> <td style="text-align: center;">1</td> <td style="text-align: center;">1</td> </tr> </table>	I	II	1	1	III	IV	1	1	V	VI	1	1	VII	VIII	1	1
I	II																																																																		
1	1																																																																		
III	IV																																																																		
1	1																																																																		
V	VI																																																																		
1	1																																																																		
VII	VIII																																																																		
1	1																																																																		
I	II																																																																		
1	1																																																																		
III	IV																																																																		
1	1																																																																		
V	VI																																																																		
1	1																																																																		
VII	VIII																																																																		
1	1																																																																		
I	II																																																																		
1	1																																																																		
III	IV																																																																		
1	1																																																																		
V	VI																																																																		
1	1																																																																		
VII	VIII																																																																		
1	1																																																																		
I	II																																																																		
1	1																																																																		
III	IV																																																																		
1	1																																																																		
V	VI																																																																		
1	1																																																																		
VII	VIII																																																																		
1	1																																																																		
<table border="1" style="width: 100%; border-collapse: collapse;"> <tr> <td style="width: 50%;">I</td> <td style="width: 50%;">II</td> </tr> <tr> <td style="text-align: center;">1</td> <td style="text-align: center;">1</td> </tr> <tr> <td style="text-align: center;">III</td> <td style="text-align: center;">IV</td> </tr> <tr> <td style="text-align: center;">1</td> <td style="text-align: center;">1</td> </tr> <tr> <td style="text-align: center;">V</td> <td style="text-align: center;">VI</td> </tr> <tr> <td style="text-align: center;">1</td> <td style="text-align: center;">1</td> </tr> <tr> <td style="text-align: center;">VII</td> <td style="text-align: center;">VIII</td> </tr> <tr> <td style="text-align: center;">1</td> <td style="text-align: center;">1</td> </tr> </table>	I	II	1	1	III	IV	1	1	V	VI	1	1	VII	VIII	1	1	<table border="1" style="width: 100%; border-collapse: collapse;"> <tr> <td style="width: 50%;">I</td> <td style="width: 50%;">II</td> </tr> <tr> <td style="text-align: center;">1</td> <td style="text-align: center;">1</td> </tr> <tr> <td style="text-align: center;">III</td> <td style="text-align: center;">IV</td> </tr> <tr> <td style="text-align: center;">1</td> <td style="text-align: center;">1</td> </tr> <tr> <td style="text-align: center;">V</td> <td style="text-align: center;">VI</td> </tr> <tr> <td style="text-align: center;">1</td> <td style="text-align: center;">1</td> </tr> <tr> <td style="text-align: center;">VII</td> <td style="text-align: center;">VIII</td> </tr> <tr> <td style="text-align: center;">1</td> <td style="text-align: center;">1</td> </tr> </table>	I	II	1	1	III	IV	1	1	V	VI	1	1	VII	VIII	1	1	<table border="1" style="width: 100%; border-collapse: collapse;"> <tr> <td style="width: 50%;">I</td> <td style="width: 50%;">II</td> </tr> <tr> <td style="text-align: center;">1</td> <td style="text-align: center;">1</td> </tr> <tr> <td style="text-align: center;">III</td> <td style="text-align: center;">IV</td> </tr> <tr> <td style="text-align: center;">1</td> <td style="text-align: center;">1</td> </tr> <tr> <td style="text-align: center;">V</td> <td style="text-align: center;">VI</td> </tr> <tr> <td style="text-align: center;">1</td> <td style="text-align: center;">1</td> </tr> <tr> <td style="text-align: center;">VII</td> <td style="text-align: center;">VIII</td> </tr> <tr> <td style="text-align: center;">1</td> <td style="text-align: center;">1</td> </tr> </table>	I	II	1	1	III	IV	1	1	V	VI	1	1	VII	VIII	1	1	<table border="1" style="width: 100%; border-collapse: collapse;"> <tr> <td style="width: 50%;">I</td> <td style="width: 50%;">II</td> </tr> <tr> <td style="text-align: center;">1</td> <td style="text-align: center;">1</td> </tr> <tr> <td style="text-align: center;">III</td> <td style="text-align: center;">IV</td> </tr> <tr> <td style="text-align: center;">1</td> <td style="text-align: center;">1</td> </tr> <tr> <td style="text-align: center;">V</td> <td style="text-align: center;">VI</td> </tr> <tr> <td style="text-align: center;">1</td> <td style="text-align: center;">1</td> </tr> <tr> <td style="text-align: center;">VII</td> <td style="text-align: center;">VIII</td> </tr> <tr> <td style="text-align: center;">1</td> <td style="text-align: center;">1</td> </tr> </table>	I	II	1	1	III	IV	1	1	V	VI	1	1	VII	VIII	1	1
I	II																																																																		
1	1																																																																		
III	IV																																																																		
1	1																																																																		
V	VI																																																																		
1	1																																																																		
VII	VIII																																																																		
1	1																																																																		
I	II																																																																		
1	1																																																																		
III	IV																																																																		
1	1																																																																		
V	VI																																																																		
1	1																																																																		
VII	VIII																																																																		
1	1																																																																		
I	II																																																																		
1	1																																																																		
III	IV																																																																		
1	1																																																																		
V	VI																																																																		
1	1																																																																		
VII	VIII																																																																		
1	1																																																																		
I	II																																																																		
1	1																																																																		
III	IV																																																																		
1	1																																																																		
V	VI																																																																		
1	1																																																																		
VII	VIII																																																																		
1	1																																																																		
<table border="1" style="width: 100%; border-collapse: collapse;"> <tr> <td style="width: 50%;">I</td> <td style="width: 50%;">II</td> </tr> <tr> <td style="text-align: center;">1</td> <td style="text-align: center;">1</td> </tr> <tr> <td style="text-align: center;">III</td> <td style="text-align: center;">IV</td> </tr> <tr> <td style="text-align: center;">1</td> <td style="text-align: center;">1</td> </tr> <tr> <td style="text-align: center;">V</td> <td style="text-align: center;">VI</td> </tr> <tr> <td style="text-align: center;">1</td> <td style="text-align: center;">1</td> </tr> <tr> <td style="text-align: center;">VII</td> <td style="text-align: center;">VIII</td> </tr> <tr> <td style="text-align: center;">1</td> <td style="text-align: center;">1</td> </tr> </table>	I	II	1	1	III	IV	1	1	V	VI	1	1	VII	VIII	1	1	<table border="1" style="width: 100%; border-collapse: collapse;"> <tr> <td style="width: 50%;">I</td> <td style="width: 50%;">II</td> </tr> <tr> <td style="text-align: center;">1</td> <td style="text-align: center;">1</td> </tr> <tr> <td style="text-align: center;">III</td> <td style="text-align: center;">IV</td> </tr> <tr> <td style="text-align: center;">1</td> <td style="text-align: center;">1</td> </tr> <tr> <td style="text-align: center;">V</td> <td style="text-align: center;">VI</td> </tr> <tr> <td style="text-align: center;">1</td> <td style="text-align: center;">1</td> </tr> <tr> <td style="text-align: center;">VII</td> <td style="text-align: center;">VIII</td> </tr> <tr> <td style="text-align: center;">1</td> <td style="text-align: center;">1</td> </tr> </table>	I	II	1	1	III	IV	1	1	V	VI	1	1	VII	VIII	1	1	<table border="1" style="width: 100%; border-collapse: collapse;"> <tr> <td style="width: 50%;">I</td> <td style="width: 50%;">II</td> </tr> <tr> <td style="text-align: center;">1</td> <td style="text-align: center;">1</td> </tr> <tr> <td style="text-align: center;">III</td> <td style="text-align: center;">IV</td> </tr> <tr> <td style="text-align: center;">1</td> <td style="text-align: center;">1</td> </tr> <tr> <td style="text-align: center;">V</td> <td style="text-align: center;">VI</td> </tr> <tr> <td style="text-align: center;">1</td> <td style="text-align: center;">1</td> </tr> <tr> <td style="text-align: center;">VII</td> <td style="text-align: center;">VIII</td> </tr> <tr> <td style="text-align: center;">1</td> <td style="text-align: center;">1</td> </tr> </table>	I	II	1	1	III	IV	1	1	V	VI	1	1	VII	VIII	1	1	<table border="1" style="width: 100%; border-collapse: collapse;"> <tr> <td style="width: 50%;">I</td> <td style="width: 50%;">II</td> </tr> <tr> <td style="text-align: center;">1</td> <td style="text-align: center;">1</td> </tr> <tr> <td style="text-align: center;">III</td> <td style="text-align: center;">IV</td> </tr> <tr> <td style="text-align: center;">1</td> <td style="text-align: center;">1</td> </tr> <tr> <td style="text-align: center;">V</td> <td style="text-align: center;">VI</td> </tr> <tr> <td style="text-align: center;">1</td> <td style="text-align: center;">1</td> </tr> <tr> <td style="text-align: center;">VII</td> <td style="text-align: center;">VIII</td> </tr> <tr> <td style="text-align: center;">1</td> <td style="text-align: center;">1</td> </tr> </table>	I	II	1	1	III	IV	1	1	V	VI	1	1	VII	VIII	1	1
I	II																																																																		
1	1																																																																		
III	IV																																																																		
1	1																																																																		
V	VI																																																																		
1	1																																																																		
VII	VIII																																																																		
1	1																																																																		
I	II																																																																		
1	1																																																																		
III	IV																																																																		
1	1																																																																		
V	VI																																																																		
1	1																																																																		
VII	VIII																																																																		
1	1																																																																		
I	II																																																																		
1	1																																																																		
III	IV																																																																		
1	1																																																																		
V	VI																																																																		
1	1																																																																		
VII	VIII																																																																		
1	1																																																																		
I	II																																																																		
1	1																																																																		
III	IV																																																																		
1	1																																																																		
V	VI																																																																		
1	1																																																																		
VII	VIII																																																																		
1	1																																																																		
<table border="1" style="width: 10																																																																			

ಜಿಲ್ಲಾ ಆಡಳಿತ - ಜಿಲ್ಲಾ ಪಂಚಾಯಿತಿ-ಸಾರ್ವಜನಿಕ ಶಿಕ್ಷಣ ಇಲಾಖೆ, ಚಿಕ್ಕಬಳ್ಳಾಪುರ ಜಿಲ್ಲೆ-562101  
2019-20ರ ಎಸ್.ಎಸ್.ಎಲ್.ಎ. ತರಗತಿಯ ಪಾಠಗಳು ಮತ್ತು ಅಂಕಗಳ ಮಾಹಿತಿ

ಕ್ರಿ. ಸಂ.	ಪಾಠಗಳ ಹೆಸರು	ಸಂಭವನೀಯ					
		ಅಂಕ	ಪ್ರಶ್ನೆಗಳು				
			1	2	3	4	5
	ಭಾಗ-1						
1.	ಸಮಾಂತರ ಶ್ರೇಣಿಗಳು						
1.	ರಾಸಾಂಯನಿಕ ಕ್ರಿಂಯೆಗಳು ವುತ್ತು ಸಮೀಕರಣಗಳು						
2.	ಆಘಾತಗಳು, ಪ್ರತ್ಯಾಘಾತಗಳು ಮತ್ತು ಲವಣಗಳು						
3.	ಲೋಹಗಳು ಮತ್ತು ಅಲೋಹಗಳು						
4.	ಕಾರ್ಬನ್ ಮತ್ತು ಅದರ ಸಂಯುಕ್ತಗಳು						
5.	ಧಾರುಗಳು ಆವರ್ತನೀಯ ವರ್ಗೀಕರಣ						
6.	ಜೀವ ಕ್ರಿಯೆಗಳು						
7.	ನಿಯಂತ್ರಣ ಮತ್ತು ಸಹಭಾಗಿತ್ವ						
8.	ಜೀವಿಗಳು ಹೇಗೆ ಸಂತಾನೋತ್ಪತ್ತಿ ನಡೆಸುತ್ತವೆ						
9.	ಅನುವಂಶೀಯತೆ ಮತ್ತು ಜೀವವಿಕಾಸ						
10.	ಬೆಳೆ, ಪ್ರತಿಫಲನ ಮತ್ತು ವ್ಯಕ್ತಿಭವನ						
11.	ಮಾನವನ ಕಣ್ಣ ಮತ್ತು ವರ್ಣಮಯ ಜಗತ್ತು						
12.	ವಿದ್ಯುಚ್ಛರ್ಮ						
13.	ವಿದ್ಯುತ್ ಪ್ರವಾಹದ ಕಾಂತಿಕೆ ಪರಿಣಾಮಗಳು						
14.	ಶಕ್ತಿಯ ಅಕರ್ಗಳು						
15.	ನಮ್ಮ ಪರಿಸರ						
16.	ಸ್ನೇಸ್‌ರೈಕ ಸಂಪನ್ಮೂಲಗಳ ಸುಸ್ಥಿರ ನಿರ್ವಹಣೆ						
	ಒಟ್ಟು ಅಂಕ						

**2019-20ನೇ ಸಾಲಿನ ಏಸ್.ಎಸ್.ಎಲ್.ಎ. ಪ್ರೋನೆಟ್, ಸಮುಕ್ತದ್ಯು-ದೀಕ್ಷಾಂತಿ-ಪ್ರತಿಜಂಬಿ-ನಿರ್ದೇಶ**

ಕ್ರ. ನಂ.	ವಿಜಯ	ಖಾತೆಗಳ ಸಂಖ್ಯೆ	ಖಾತೆಗಳ ಸಂಖ್ಯೆ	ಖಾತೆಗಳ ಅಂಶ			ಪರೀಕ್ಷೆ ಅಂಶಗಳ ವಿಧಾಗಳು	ಉತ್ಪನ್ನ ಕ್ಷೇತ್ರಗಳ ಸಂಖ್ಯೆ ಗಳು	ಅಭಿವೃದ್ಧಿ ಪ್ರಕ್ರಿಯೆ	ದ್ವಿತೀಯ ತ್ವರಿತ	
				ಅಂಶರೆ	ಖಾತೆಗಳ ಸಂಖ್ಯೆ	ಪರೀಕ್ಷೆ ಅಂಶಗಳ ವಿಧಾಗಳು					
1	ಕಂಡ್ರಡ	21	8+8+5	25	100	125	3.00	2	5	107	75
2	ಭಂಗೀಜ್	20	8+8+4	20	80	100	2.30	1	4	38	85
3	ಹಂದಿ	20	12+5+3	20	80	100	2.30	1	4	38	85
4.	ಗಂಡತ್	15	4+5+3+3	20	80	100	3.00	1	4	38	85
5.	ಎಜ್ಜ್	16	5+5+6	20	80	100	3.00	1	4	38	85
6.	ಸಮುದ್ರ	39	10+5+4+	20	80	100	3.00	1	4	38	85
	ವಿಜಯ		12+4+4								
	ಖಾತೆಗಳ ಸಂಖ್ಯೆ	131	131	125	500	625	17.00	7	25	56	50
									97	235	532
										375	313
											189



ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷೆ ಮಂಡಳ, 6ನೇ ಅಡ್ಡರಸ್ಟೆ, ಮಲ್ಲೇಶ್ವರಂ, ಬೆಂಗಳೂರು-560 003.

ಸಂಪುಟ: ಸ1/SSLC/ಮಾ.ಎ.2020.ಪ.ವೇ.ಪ/37/2019-20

ದಿನಾಂಕ: 28.11.2019

### ಮಾರ್ಚ್/ಪ್ರವೃತ್ತಿ-2020ರ ಎಸ್.ಎಸ್.ಎಲ್.ಸಿ. ಪರೀಕ್ಷೆಯ ವೇಳಾಪಟ್ಟಿ

#### ಶಾಲಾ ಅಭ್ಯರ್ಥಿಗಳಿಗೆ

ದಿನಾಂಕ ಮತ್ತು ವಾರ	ವಿಜಯ	ವಿಜಯ ಸಂಕೇತ	ಸಮಯ		ಒಟ್ಟು ಅವಧಿ	ಗೊಳಿಸುತ್ತಿರುವ ಅಂಶಗಳು
1	2	3	4(ಬಿ)	4(ಬಿ)	5	6
27.03.2020 (ಖುಕ್ಕವಾರ)	<u>ಪ್ರಥಮ ಭಾಷೆ</u> ಕನ್ನಡ ತೆಲುಗು ಹಿಂದಿ ಮರಾಠಿ ತಮಿಳು ಉದ್ಯರ ಇಂಗ್ಲೀಷ್‌ ಸಂಸ್ಕೃತ	01 04 06 08 10 12 14 16	ಬೆ.9.30	ಮ.12.45	3.00 ಗಂಟೆ 15 ನಿಮಿಷ	100 100 100 100 100 100 100 100
					28.03.2020 : ಶನಿವಾರ : ಪರೀಕ್ಷೆ ಇರುವುದಿಲ್ಲ	
					29.03.2020 : ಭಾನುವಾರ ರಜಾದಿನ	
30.03.2020 (ಸೋಮವಾರ)	<u>ಕೋರ್ ಸೆಟ್‌ಪ್ರೋ</u> ವಿಜ್ಞಾನ  * ರಾಜ್ಯಶಾಸ್ತ್ರ  * ಕರ್ನಾಟಕ ಸಂಗೀತ / ಹಿಂದೂಸ್ತಾನಿ ಸಂಗೀತ	83  97  98	ಬೆ.9.30  ಬೆ.9.30  ಮ.2.00	ಮ.12.45  ಮ.12.45  ಸಂ.05.15	3.00 ಗಂಟೆ 15 ನಿಮಿಷ	80  80  80
					31.03.2020 : ಮಂಗಳವಾರ : ಪರೀಕ್ಷೆ ಇರುವುದಿಲ್ಲ	
01.04.2020 (ಬುಧವಾರ)	<u>ಧೃತಿಯ ಭಾಷೆ:</u> ಇಂಗ್ಲೀಷ್‌ ಕನ್ನಡ	31 33	ಬೆ.9.30	ಮ.12.30	2.45 ಗಂಟೆ 15 ನಿಮಿಷ	80 80
					02.04.2020 : ಗುರುವಾರ : ಪರೀಕ್ಷೆ ಇರುವುದಿಲ್ಲ	
03.04.2020 (ಖುಕ್ಕವಾರ)	<u>ತೃತೀಯ ಭಾಷೆ</u> ಹಿಂದಿ ಕನ್ನಡ ಇಂಗ್ಲೀಷ್‌ ಅರೇಬಿಕ್ ಪರ್ಸಿಯನ್ ಉದ್ಯರ ಸಂಸ್ಕೃತ ಕೊಂಕಣಿ ತುಳು  ಎನ್.ಎನ್.ಕ್ಲೌಡ್‌. ಪರೀಕ್ಷೆ ವಿಜಯಗಳು: ಮಾಹಿತಿ ತಂತ್ರಜ್ಞಾನ ರೀಟೀಲ್‌ ಆರೋಮಾಬ್ಯೂಲ್‌ ಹೆಲ್‌ ಕೇರ್‌ ಬ್ಲೂಟ್ ಅಂಡ್ ವೆಲ್‌ನೆಸ್	61 62 63 64 65 66 67 68 69  86 87 88 89 90	ಬೆ.9.30	ಮ.12.30 ಬೆ.11.45	2.45 ಗಂಟೆ 15 ನಿಮಿಷ  2. ಗಂಟೆ 15 ನಿಮಿಷ	80 80 80 80 80 80 80 80 80  60 60 60 60 60

	<b>ಕೋರ್ ಸಚಿವ್</b> + ಎಲಿಮೆಂಟ್ಸ್ ಆಫ್ ಮೆಕಾನಿಕಲ್ & ಎಲೆಕ್ಟ್ರಿಕಲ್ ಇಂಜಿನಿಯರಿಂಗ್-2	71	ಬೆ.9.30	ಮ.12.45	3.00 ಗಂಟೆಗೆ 15 ನಿಮಿಷ	100
04.04.2020 (ಶನಿವಾರ)	+ ಇಂಜಿನಿಯರಿಂಗ್ ಗ್ರಾಫ್ಸ್-2	72	ಮ.2.00	ಸ.0.05.15	3.00 ಗಂಟೆಗೆ 15 ನಿಮಿಷ	50
	+ ಎಲಿಮೆಂಟ್ಸ್ ಆಫ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್	73	ಬೆ.9.30	ಮ.12.45	3.00 ಗಂಟೆಗೆ 15 ನಿಮಿಷ	90
	+ ಎಲಿಮೆಂಟ್ಸ್ ಆಫ್ ಕಂಪ್ಯೂಟರ್ ಸೈನ್ಸ್	74	ಬೆ.9.30	ಮ.12.45	3.00 ಗಂಟೆಗೆ 15 ನಿಮಿಷ	90
	* ಅರ್ಥಶಾಸ್ತ್ರ	96	ಬೆ.9.30	ಮ.12.45	3.00 ಗಂಟೆಗೆ 15 ನಿಮಿಷ	80
<b>05.04.2020 : ಭಾನುವಾರ ರಚಾದಿನ</b>						
<b>06.04.2020 : ಸೋಮವಾರ : ಮಹಾವೀರ ಜಯಂತಿ ಪ್ರಮುಕ್ ರಚಾದಿನ</b>						
07.04.2020 (ಮಂಗಳವಾರ)	<b>ಕೋರ್ ಸಚಿವ್:</b> ಗಣತ್ ಸಮಾಜ ಶಾಸ್ತ್ರ * ಸಮಾಜ ಶಾಸ್ತ್ರ	81 95	ಬೆ.9.30	ಮ.12.45	3.00 ಗಂಟೆಗೆ 15 ನಿಮಿಷ	80 80
<b>08.04.2020 : ಬುಧವಾರ : ಪರೀಕ್ಷೆ ಇಲ್ಲಾರ್ಡಿಲ್ಲ</b>						
09.04.2020 (ಗುರುವಾರ)	<b>ಕೋರ್ ಸಚಿವ್:</b> ಸಮಾಜ ವಿಜ್ಞಾನ	85	ಬೆ.9.30	ಮ.12.45	3.00 ಗಂಟೆಗೆ 15 ನಿಮಿಷ	80

- \* 71, 72, 73, ಮತ್ತು 74ರ ವಿಷಯಗಳು ಜೆ.ಟಿ.ಎಸ್. ಅಭ್ಯರ್ಥಿಗಳಿಗೆ ಮಾತ್ರ ಅನ್ವಯವಾಗುತ್ತದೆ.
- \* 11.04.2020 (ಶನಿವಾರ) ರಂದು ಜೆ.ಟಿ.ಎಸ್. (75, 76 ಮತ್ತು 77 ವಿಷಯಗಳು) ಅಭ್ಯರ್ಥಿಗಳಿಗೆ ಹಾಗೂ ಮೌಲಿಕ ಪರೀಕ್ಷೆಗಳನ್ನು ಆಯಾ ಕೇಂದ್ರಗಳಲ್ಲಿ ನಡೆಸಲಾಗುವುದು.
- \* ಕನಾರ್ಕ ಸಂಗೀತ/ಹಿಂದೂಸ್ಥಾನಿ ಸಂಗೀತದ ಸ್ವದ್ವಾಂತಕ ಪರೀಕ್ಷೆಯನ್ನು ಮಧ್ಯಾಹ್ನ 2.00 ಗಂಟೆಯಿಂದ ಮಧ್ಯಾಹ್ನ 3.45 ಗಂಟೆಯಿಂದ ಮತ್ತು ಪ್ರಾಯೋಗಿಕ ಪರೀಕ್ಷೆಯನ್ನು ಮಧ್ಯಾಹ್ನ 3.45 ರಿಂದ ಸಂಜ 05.15 ಗಂಟೆಯ ಒಳಗೆ ನಡೆಸಲಾಗುವುದು.
- \* ಅಂಥ, ಕ್ವಿಡಿ ಮತ್ತು ಮೂಗ ಹಾಗೂ ಕಲಿತಾ ನ್ಯಾನ್ಸೆ ಇಲ್ಲವ ಮತ್ತು ಗ್ರಾಹಿಗಳಿಗೆ ಪರೀಕ್ಷೆ ಬರಯಿಲು ನಿಗದಿಪಡಿಸಿರುವ ಸಮಯದ ಜೊತೆಗೆ 1.00 ಗಂಟೆಯ ಸಮಯವನ್ನು ಹೆಚ್ಚಿಸಿರುತ್ತಾಗಿ ನೀಡಲಾಗುವುದು.

**ವಿ.ಸಾ. ಪ್ರೆ. ವಿಷಯಕ್ಕೆ ಪ್ರತ್ಯೇಕ ಪರೀಕ್ಷೆ ಓದಲು 15 ನಿಮಿಷಗಳನ್ನು ಪರೀಕ್ಷೆಯ ಪ್ರಾರಂಭದಲ್ಲಿ ನೀಡಲಾಗುವುದು**  
ಸಿ.ಎ. ಮನರಾವತ್ತೆ ಅಭ್ಯರ್ಥಿಗಳಿಗೆ

- |                                                        |                                                                                                                                                                               |
|--------------------------------------------------------|-------------------------------------------------------------------------------------------------------------------------------------------------------------------------------|
| 1.                                                     | ಪ್ರಥಮ ಭಾಷೆಗೆ 100 ಗರಿಷ್ಟೆ ಅಂತರಗಳು, ಉಳಿದ ವಿಷಯಗಳಿಗೆ ಪ್ರತಿ ವಿಷಯಕ್ಕೆ ಗರಿಷ್ಟೆ 80 ಅಂತರಗಳಂತೆ ಪರೀಕ್ಷೆ ನಿಗದಿಪಡಿಸಲಾಗಿದೆ.                                                                 |
| 2.                                                     | ಪ್ರಥಮ ಭಾಷೆ ಮತ್ತು ಒಟ್ಟಕ ವಿಷಯಗಳಿಗೆ 3.00 ಗಂಟೆ ಬರಯಿಲು ಮತ್ತು 15 ನಿಮಿಷ ಓದಲು ಹಾಗೂ ದ್ವಿತೀಯ ಮತ್ತು ತೃತೀಯ ಭಾಷೆಗೆ 2 ಗಂಟೆಗೆ 45 ನಿಮಿಷ ಬರಯಿಲು ಹಾಗೂ 15 ನಿಮಿಷ ಓದಲು ನಿಗದಿಪಡಿಸಲಾಗಿದೆ.            |
| 3.                                                     | ಪ್ರಥಮ ಭಾಷೆ ಮತ್ತು ಒಟ್ಟಕ ವಿಷಯಗಳು: ಬೆಳಗ್ಗೆ 9.30 ರಿಂದ ಮಧ್ಯಾಹ್ನ 12.45 ರವರೆಗೆ ಮತ್ತು ದ್ವಿತೀಯ ಭಾಷೆ ಮತ್ತು ತೃತೀಯ ಭಾಷೆ : ಬೆಳಗ್ಗೆ 9.30 ರಿಂದ ಮಧ್ಯಾಹ್ನ 12.30 ರವರೆಗೆ ಅವಧಿ ನಿಗದಿಪಡಿಸಿದೆ.      |
| 4.                                                     | ಜೆ.ಟಿ.ಎಸ್.ನ ಎಲಿಮೆಂಟ್ಸ್ ಆಫ್ ಇಂಜಿನಿಯರಿಂಗ್ ವಿಷಯದ ಪರೀಕ್ಷೆ ಬೆಳಗ್ಗೆ 9.30 ರಿಂದ 12.15ರವರೆಗೆ, ಇಂಜಿನಿಯರಿಂಗ್ ಡ್ಯೂಟಿಗಳು ವಿಷಯದ ಪರೀಕ್ಷೆ ಮಧ್ಯಾಹ್ನ 2.00 ಗಂಟೆಯಿಂದ ಸಂಜ 5.15ರವರೆಗೆ ನಿಗದಿಪಡಿಸಿದೆ. |
| <b>ಎನ್.ಆಎಸ್.ಕ್ಲೂಎಫ್. ಪರೀಕ್ಷೆ ವಿಷಯಗಳ ಅಭ್ಯರ್ಥಿಗಳಿಗೆ:</b> |                                                                                                                                                                               |
| 1.                                                     | ಎನ್.ಆಎಸ್.ಕ್ಲೂಎಫ್. ಪರೀಕ್ಷೆ ವಿಷಯಗಳಿಗೆ 2.00 ಗಂಟೆ ಬರಯಿಲು 15 ನಿಮಿಷ ಪ್ರತ್ಯೇಕ ಪ್ರತ್ಯೇಕ ಓದಲು ನಿಗದಿಪಡಿಸಲಾಗಿದೆ.                                                                         |
| 2.                                                     | ಎನ್.ಆಎಸ್.ಕ್ಲೂಎಫ್. ವಿಷಯಗಳ ಪರೀಕ್ಷೆ ಬೆಳಗ್ಗೆ 9.30 ರಿಂದ ಬೆಳಗ್ಗೆ 11.45ರವರೆಗೆ ನಡೆಯಲಿದೆ.                                                                                              |


ಸಿ.ಎ. ಖಾಸಗಿ ಅಭ್ಯರ್ಥಿಗಳು, ಸಿ.ಎ. ಖಾಸಗಿ ಮನರಾವತ್ತೆ ಅಭ್ಯರ್ಥಿಗಳು, ಹಾಗೂ ಸಿ.ಎ. ವಾಟ್ಟೆಗೆ ಒಳಪಡಿಸಿದ ಮನರಾವತ್ತೆ ಅಭ್ಯರ್ಥಿಗಳು,

**NSR & NSPR ಅಭ್ಯರ್ಥಿಗಳಿಗೆ**

- |    |                                                                                                                                                                          |
|----|--------------------------------------------------------------------------------------------------------------------------------------------------------------------------|
| 1. | ಪ್ರಥಮ ಭಾಷೆಗೆ 125 ಗರಿಷ್ಟೆ ಅಂತರಗಳು, ಉಳಿದ ವಿಷಯಗಳಿಗೆ ಪ್ರತಿ ವಿಷಯಕ್ಕೆ ಗರಿಷ್ಟೆ 100 ಅಂತರಗಳಂತೆ ಪರೀಕ್ಷೆ ನಿಗದಿಪಡಿಸಲಾಗಿದೆ.                                                           |
| 2. | ಪ್ರಥಮ ಭಾಷೆ ಮತ್ತು ಒಟ್ಟಕ ವಿಷಯಗಳಿಗೆ 3.00 ಗಂಟೆ ಬರಯಿಲು ಮತ್ತು 15 ನಿಮಿಷ ಓದಲು ಹಾಗೂ ದ್ವಿತೀಯ ಮತ್ತು ತೃತೀಯ ಭಾಷೆಗೆ 2.00 ಗಂಟೆಗೆ 45 ನಿಮಿಷ ಬರಯಿಲು ಹಾಗೂ 15 ನಿಮಿಷ ಓದಲು ನಿಗದಿಪಡಿಸಲಾಗಿದೆ.    |
| 3. | ಪ್ರಥಮ ಭಾಷೆ ಮತ್ತು ಒಟ್ಟಕ ವಿಷಯಗಳು: ಬೆಳಗ್ಗೆ 9.30 ರಿಂದ ಮಧ್ಯಾಹ್ನ 12.45 ರವರೆಗೆ ಮತ್ತು ದ್ವಿತೀಯ ಭಾಷೆ ಮತ್ತು ತೃತೀಯ ಭಾಷೆ : ಬೆಳಗ್ಗೆ 9.30 ರಿಂದ ಮಧ್ಯಾಹ್ನ 12.30 ರವರೆಗೆ ಅವಧಿ ನಿಗದಿಪಡಿಸಿದೆ. |

ವಿಭಿನ್ನ ಸಾಮಾಜಿಕವ್ಯಾಪಕ ಅಭ್ಯರ್ಥಿಗಳ ಪರ್ಯಾಯ ವಿಷಯಗಳಿಗೆ ವಿವರ ಕೆತಕಂಡಂತಹ

ಸಮಾಜಶಾಸ್ತ್ರ	ಅರ್ಥಶಾಸ್ತ್ರ	ರಾಜ್ಯಶಾಸ್ತ್ರ	ಹಿಂದೂಸ್ಥಾನಿ/ಕನಾರ್ಕ ಸಂಗೀತ
95	96	97	98

  
 —ನಿದೇಶಕರು (ಪರೀಕ್ಷೆಗಾಗ್ಗೆ)  
 ಕನಾರ್ಕ ಪ್ರೌಢಿಕ ಶಿಕ್ಷಣ ಪರೀಕ್ಷೆ ಮಂಡಳಿ

**GOVERNMENT OF KARNATAKA**  
**KARNATAKA SECONDARY EDUCATION EXAMINATION BOARD**  
6<sup>th</sup> Cross, Malleswaram, Bengaluru – 560 003.

No: C1/SSLC-Ma-Ap-2020/PaVePa/37/2019-20

Date: 28.11.2019

**MARCH/APRIL-2020 SSLC EXAMINATION TIME TABLE**

**For REGULAR FRESH STUDENTS**

<b>Date &amp; Day</b>	<b>Subject</b>	<b>Sub Code</b>	<b>Time</b>		<b>Total Duration</b>	<b>Max Marks</b>
			<b>From</b>	<b>To</b>		
1	2	3	4(a)	4(b)	5	6
	<b><u>First Language:</u></b>					
	Kannada	01				100
	Telugu	04				100
	Hindi	06				100
	Marathi	08				100
	Tamil	10	09.30AM	12.45 PM	3.00 Hours 15 Mins	100
	Urdu	12				100
	English	14				100
	Sanskrit	16				100
28.03.2020 : Saturday : No Examination						
29.03.2020 : Sunday : Holiday						
30.03.2020 Monday	<b><u>Core Subject:</u></b>					
	Science	83	09.30AM	12.45 PM	3.00 Hours 15 Mins	80
	* Political Science	97	09.30AM	12.45 PM	3.00 Hours 15 Mins	80
	* Karnataka Music/Hindustani Music	98	02.00PM	05.15 PM	3.00 Hours 15 Mins	80
31.03.2020 : Tuesday : No Examination						
<b><u>Second Language</u></b>						
01.04.2020 Wednesday	English	31	09.30AM	12.30 PM	2.45 Hours 15 Mins	80
	Kannada	33				80
02.04.2020 : Thursday : No Examination						
03.04.2020 Friday	<b><u>Third Language</u></b>					
	Hindi	61				80
	Kannada	62				80
	English	63				80
	Arabic	64				80
	Persian	65	09.30AM	12.30PM	2.45 Hours 15 Mins	80
	Urdu	66				80
	Sanskrit	67				80
	Konkani	68				80
	Tulu	69				80
<b><u>NSQF Exam Subjects</u></b>						
	Information Technology	86				60
	Retail	87	09.30AM	11.45AM	2.00 Hours 15 Mins	60
	Automobile	88				60
	Health Care	89				60
	Beauty & Wellness	90				60

<b>04.04.2020 Saturday</b>	<b>Core Subject:</b>						
	♣ Elements of Mechanical & Electrical Engineering-2	71	09.30AM	12.45 PM	3.00 Hours 15 Mins	100	
	♣ Engineering Graphics-2	72	02.00PM	05.15 PM	3.00 Hours 15 Mins	50	
	♣ Elements of Electronics Engineering	73	09.30AM	12.45 PM	3.00 Hours 15 Mins	90	
	♣ Elements of Computer Science	74	09.30AM	12.45 PM	3.00 Hours 15 Mins	90	
	* Economics	96	09.30AM	12.45 PM	3.00 Hours 15 Mins	80	
<b>05.04.2020 : Sunday : Holiday</b>							
<b>06.04.2020 : Monday : Mahaveera Jayanthi : Holiday</b>							
<b>07.04.2020 Tuesday</b>	<b>Core Subject:</b> Mathematics	81	09.30AM	12.45 PM	3.00 Hours 15 Mins	80	
	* Sociology	95				80	
<b>08.04.2020 : Wednesday : No Examination</b>							
<b>09.04.2020 Thursday</b>	<b>Core Subject:</b> Social Science	85	09.30AM	12.45PM	3.00 Hours 15 Mins	80	

- ♣ 71, 72, 73 & 74 Subjects are applicable to Junior Technical School Candidates only.
- ♣ Practical and Oral examinations for JTS (75, 76 & 77 subjects) candidates will be conducted on 11.04.2020 (Saturday) at the respective Centers.
- \* Karnataka Music/Hindustani Music Theory exam will be conducted at 2pm to 3.45pm & Practical exam at 3.45pm to 5.15pm.
- \* One hour extra time will be given to differently abled candidates (Deaf & Dumb, Learning disability, Blind and Mentally Challenged)

**Note: For all subjects 15 minutes extra time will be provided to read the Question Paper.**

#### **FOR CCE Repeaters:**

1. For First Language Maximum marks is 100 and for remaining subjects 80 Maximum marks per subject.
2. For 1<sup>st</sup> Language & Optional Subjects 3 hours for writing & 15 minutes for reading the Question Paper & For 2<sup>nd</sup> & 3<sup>rd</sup> Language 2 hours 45 minutes for writing & 15 minutes for reading the Question Paper is provided.
3. 1<sup>st</sup> Language & Core Subjects : 9.30am to 12.45pm & 2<sup>nd</sup> Language & 3<sup>rd</sup> Language: 9.30am to 12.30pm
4. For JTS: Elements of Engineering: 9.30am to 12.15pm, Engineering Drawing: 2pm to 5.15 pm  
For Karnataka Music/Hindustani Music: 2 pm to 5.15pm

#### **For Students taking NSQF subjects:**

1. For NSQF students 2 hours for writing and 15 minutes for reading the question paper are provided.
2. NSQF subjects Examination will be conducted from 9.30AM to 11.45AM .

#### **For CCE-Private Freshers, CCE-Private Repeaters and Regular Repeaters those who are not come under CCE, NSR & NSPR Candidates**

1. For First Language Maximum marks is 125 and for remaining subjects 100 Maximum marks per subject.
2. For 1<sup>st</sup> Language & Optional Subjects 3 hours for writing & 15 minutes for reading the Question Paper & For 2<sup>nd</sup> & 3<sup>rd</sup> Language 2 hours 45 minutes for writing & 15 minutes for reading the Question Paper are provided.
3. 1<sup>st</sup> Language & Optional Subjects: 9.30am to 12.45pm & 2<sup>nd</sup> Language & 3<sup>rd</sup> Language: 9.30am to 12.30pm

#### **ALTERNATE SUBJECTS CODES FOR DIFFERENTLY ABLED CANDIDATES ARE AS BELOW**

Sociology	Economics	Political Science	Karnataka/Hindustani Music
95	96	97	98

*(Signature)*  
**Director (Examinations)**  
 Karnataka Secondary Education Examination Board